



ಮಿಲಾರ್ಚೆಂ
ಚಿ

ಮಿಲನ್

ಪುಸ್ತಕ್ : 22

ಅಂಕೂ : 02

ಜುಲಾಯಿ : 2023

ಭುರ್ಗ್ಯಾಂಕ್ ಮ್ಹಜೆ ಸರ್ಶಿ ಯೆಂವ್ಕ್ ಸೊಡಾ
ಸರ್ಗಿಂಚೆಂ ರಾಜ್ ತಾಂಚೆಂ



ST.MILAGRES CREDIT SOUHARDHA CO-OPERATIVE SOCIETY LTD.,KARWAR

(Regd. No. DRN/RSR/1251/SOU.SA/08-09)



Head Office: "Rosary Dale" Keshav Shet Road, 1st Cross, Sonarwada, KARWAR – 581 304. e-mail: st.milagrescopertive@gmail.com,

Attractive Deposit Plans - Loan Advancing - Value Added Services - Insurance Services

Fixed Deposit Plans

10.25%
999 Days

10%
(2 years)
730 Days
Quarterly interest applicable

9%
366 Days
Quarterly interest applicable

8%
367 Days
Below 5 Years

Senior *
Citizens

0.50%
Extra Interest
- Essential Documents Must Be Submitted

Short Term Deposit Plans

5.50%
15 Days to 90 Days

6.25%
91 Days to 181 Days

6.50%
182 Days to 272 Days

7.50%
273 Days

SD

RD

PIGMY DEPOSIT

4%

8%

3%
(1-3 Year)

4%
(3 Year Above)

111 Branches across Karnataka

Uttar Kannada- 47	Dharwad- 09
Mangaluru- 16	Haveri- 08
Udupi - 12	Belagavi- 04
Shivamogga- 10	Chikamagaluru- 03
	Mysuru- 02

BUMPER RECURRING PLANS

Recurring Deposit:

Minimum amount – ₹500/- per month, Minimum Period 12 months, at 8% interest p.a.

Lakshpati Scheme:

Deposit ₹ 2750/- every month for 36 months & get ₹ 1,12,172 + ₹1000/- Bonus on maturity

Bhavishya Nidhi Scheme :

Deposit ₹ 1250/- every month for 36 months & get ₹ 50,988 + ₹ 500/- Bonus on maturity

Bala Bhavishya Nidhi Scheme :

Deposit ₹ 600/- every month for 60 months & get ₹ 45,509/- on maturity, at 9% interest p.a.

Kalyan Nidhi Scheme:

Deposit ₹ 1200/- p.m. for 120 months & get ₹ 2,20,339/- on maturity

Child Future Education Scheme:

Deposit ₹ 750/- every month for 120 months and get ₹ 1,37,712/- on maturity

Anjali Cash Certificate (ACC):

Doubles your money in 99 months i.e. 1,00,000/- on maturity yields 2,00,151/-

Special Interest Rates Offered for Reserved Categories :

* Widows * Physically Challenged * Police, Retired Police, ex-servicemen & family members of the martyrs of Indian Nation

Monthly Income Scheme (MIS):

Invest For 3 years and get 7.50% Interest monthly. Eg: For 1,00,000/- Monthly Interest 625/- (per month)

LOAN Facility Available

From Rs. 5000 to Crore

Bonus will be given after maturity only (for regular installment)

President: Rosline Fernandes

Managing Director : George Fernandes

UDUPI Division(9606013308): Udupi - Byndoor- Kundapura- Shiroor- Gangolli- Brahmavar- Kallianpura- Kaup - Padubidri- Shirva- Moodubelle- Karkala -MANGALURU Division(9538200605): Mangaluru - Urwa- Valencia-Kulshekara- Bajpe- Surathkal - Mulki- Kinnigoli - Moodbidri - Belthangady -Thokkottu- Vittal- Uppinangady- Bantwal- Puttur - Sullia

Branch Location and Contact Numbers Visit www.milagrescooperative.com

Search On



ಮಿಲಾರ್ಚಂ ಮಿಲನ್

(ಫಿರ್ಗಜ್ ಪತ್ರ್)

ಜುಲಾಯ್ 2023

ಸಂಪಾದಕೀಯ್ ಮಂಡಳಿ

ಮಿಗಾರ್ ಆನಿ ಸಂಚಾಲಕ್
ಮಾ: ಬಾ: ಬೋನವೆಂಚರ್ ನಜೆತ್
☎ 94492 09400

ಸಹಾಯಕ್ ಮಿಗಾರ್ ಆನಿ ಸಹ-ಸಂಚಾಲಕ್
ಮಾ: ಬಾ: ರೋಬೆನ್ ಜೋಯಿನ್ ಸಾಂಕುಮಾಯಿರ್
☎ 87620 55475

ಫಿರ್ದಜೆಂತ್ ಸೆವಾ ದಿಂವ್ಚೆ ಯಾಜಕ್
ಮಾ: ಬಾ: ಮೈಕಲ್ ಸಾಂಕುಮಾಯಿರ್
☎ 98451 65382

ಮಾ: ಬಾ: ಉದಯ್ ಫೆರ್ನಾಂಡಿಸ್
☎ 99455 38910

ಗೌರವ್ ಸಂಪಾದಕ್
ಶ್ರೀ ಜೆ. ಎಫ್. ಡಿಸೋಜಾ

ಸಂಪಾದಕ್
ಶ್ರೀಮತಿ ನ್ಯಾನ್ಸಿ ಮಿನೇಜಸ್

ಉಪಾಧ್ಯಕ್
ಶ್ರೀ ಸಿಲ್ವೆಸ್ಟರ್ ಮಸ್ಕರೇನಸ್

ಕಾರ್ಯದರ್ಶಿ
ಶ್ರೀಮತಿ ಜೆಸಿಂತಾ ಫೆರ್ನಾಂಡಿಸ್

ಸಂಪಾದಕೀಯ್ ಮಂಡಳಿಚೆ ಸಾಂದೆ

ಶ್ರೀಮತಿ ಓಲ್ಗಾ ರೊಡ್ರಿಗಸ್

ಶ್ರೀ ಫ್ರೆಮ್ ಲೋಬೊ

ಶ್ರೀ ಜೂಡ್ ಫೆರ್ನಾಂಡಿಸ್

ಶ್ರೀ ಲ್ಯಾನ್ಸಿನ್ ಸ್ಯಾಮುಯೆಲ್ ಡಿಸೋಜಾ

ಶ್ರೀ ಮಾಚ್ಯಾ ಮಿಲಾರ್

ಡಾ|| ಚೆರೊಮ್ ಪಿಂಟೊ

ಫೋನ್ : 2423522

Email:
milarchemilan@gmail.com

Website:
www.milagres.church

ಬಿಗಾರ್ ಬಾಪಾಚೊ ಸಂದೇಶ್

‘ನಿರ್ಲಕ್ಷ್ಯ ಸಗ್ಳೆಂ ಹೋಗ್ತಾಯ್ತ್’



ಮಾರ್ಟಿನ್ ಕೆ ಹ್ಯಾನ್ ಪಾಂಚ್ ಕುಡಾಂ ಆಸ್ಲೆಲ್ಯಾ ಎಕಾ ಫರ್ವ್ಯಾ ಯೆಜ್ಜಾನ್ಯಾಚೆಂ ಚಿತ್ರಣ್ ಉಲ್ಲೇಖ್ ಕರಾ. ತಾಚಾ ಸ್ವಾದಿನ್ ಆಸ್ಲೆಲೆಂ ಹೆಂ ಫರ್ ಹೋಗ್ತಾಯ್ಲಿಂ. ಫರ್ ಮಾತ್ ನ್ಹಯ್, ತಾಚೊ ಜಾಗೊಯಿ ಪೆಲ್ಯಾಚ್ಯಾ ನಾಂವಾರ್ ನೋಂದಾವಣ್ ಜಾಲ್ಲ್ಯೊ. ಕಾರಣ್ ಇತ್ತೆಂಚ್, ಫರ್ವ್ಯೊ ಧನಿ ತಾಚ್ಯಾ ಫರಾಕ್ ಬೀಗ್ ಫಾಲುನ್ ಪರ್ಗಾವಾಕ್ ಗೆಲ್ಲ್ಯೊ. ವೆತಾನಾ ತಾಚೊ ವಿಳಾಸ್, ಚಾವಿ ವಾ ಸಂಪರ್ಕ್ ಕರುಂಕ್ ನಂಬರ್ ಕೊಣಾಯ್ಲಾಗಿಂ ದಿಲ್ಲೆಂನಾ. ತಾಚಾ ಫರಾಚಿ ಆನಿ ಜಾಗ್ಯಾಚಿ ಸುರಕ್ಷಿತಾಯ್ ಪಳೆಂವ್ಚ್ಯಾ ಕೊಣಾಯ್ಲಿ ತಾಣೆಂ ನಮಿಯಾರುಂಕ್ ನಾತ್ಲೆಂ. ಚಿಂತ್ಲೆಲ್ಯಾ ಪ್ರಕಾರ್ ತಾಕಾ ಫರಾ ಯೆಂವ್ಚ್ಯಾ ಸಾಧ್ಯ್ ಜಾಲೆಂ ನಾ.

ತಾಚೆಂ ಫರ್ ಆನಿ ಜಾಗೊ ಅನೈತಿಕ ಚಟುವಟಿಕಾಂಕ್ ಉಪಯೋಗ್ ಜಾಂವ್ಕ್ ಸುರು ಜಾಲೊ. ಹೆಂ ರಾವಂವ್ಚ್ಯಾ ಫರ್ವ್ಯಾ ಮನ್ಶಾಕ್ ಸೊಧುನ್ ಕಾಡ್ಲೆಂ ಪ್ರಯತ್ನ್ ಸುಫಳ್ ಜಾಂವ್ಚ್ಯಾ ನಾ. ತಾಚಿ ವಿಶಿಂ ಕೊಣಾಯ್ಲಿ ಕಳತ್ ನಾತ್ಲೆಂ. ಕ್ರಮೇಣ್ ಹೆಂ ಫರ್ ಶಹರಾಂತ್ ವಾಯ್ಲ್ಯಾ ಸಂಗ್ರಿಂಕ್ ಪ್ರಖ್ಯಾತ್ ಜಾಲೆಂ, ದೆಕುನ್ ಶಹರಾಚಾ ಆಡಲ್ಟಾನ್ ಫರ್ ಫೊಡುಂಕ್ ಆನಿ ಜಾಗೊ ಏಲಾಂ ಕರುಂಕ್ ಆದೇಶ್ ದಿಲೊ. ಹ್ಯಾ ವರ್ವಿಂ ಫರ್ ಫೊಡ್ಲೆಂ ಆನಿ ಜಾಗೊ ಪೆಲ್ಯಾಕ್ ವಹಿಸುನ್ ದಿಲೊ. ಹೆಂ ಫಡಿತ್ ಆನಿ ನಷ್ಟ್ ಮನ್ಶಾಚ್ಯಾ ನಿರ್ಲಕ್ಷ್ಯಪಣಾನ್ ಆನಿ ಚತ್ರಾಯ್ ಘೆಂವ್ಚ್ಯಾ ನಾತ್ಲೆ ವರ್ವಿಂ ಜಾಲೆಂ.

ಆಮಿ ಆಮ್ಚೊ ಸಂಬಂಧ್ ದೆವಾ ಥಂಯ್ ದವ್ರುಂಕ್ ನಿರ್ಲಕ್ಷ್ಯ ಕರ್ತಾವ್. ವೇಳ್ ಆನಿ ದೆವಾಚೆಂ ಬೆಸಾಂವ್ ಆಮ್ಚೆರ್ ಆಸಾ. ಹೆಂ ಒಪುನ್ ಘೆಂವ್ಚೆಂ ಗರ್ಜೆಚೆಂ, ದೆವಾ ಪ್ರಾಸ್ ಮನಿಸ್, ವಸ್ತು, ವಯ್ಲಿ ವಾ ಆನಿ ಕಿತೆಂಯ್ ಮೋಗಾಚೆಂ ಜಾಲ್ಯಾರ್ ಆಮ್ಚೆ ಥಂಯ್ ಆಸ್ಲೆಂ, ದೆವಾಚೆಂ ಸಾರ್ಕೆಂ ಆನಿ ಸುರುಪ್ ಆಮಿ ಹೋಗ್ತಾಯ್ಲಾವ್. ದೆಕುನ್ ಮನ್ಶಾನ್ ಚತ್ರಾಯ್ ಸಾಂಬಾಳ್ಚೆಂ ಆನಿ ಆಳ್ವಾಯ್ ಪಯ್ಲೆ ಕರ್ಚಿ ಗರ್ಜ್. ಜಿಣ್ಯೆಂತ್ ಗರ್ಜೆಚ್ಯೊ ಆನಿ ಪ್ರಮುಖ್ ಸಂಗ್ರಿ ಸಮ್ಜೊನ್, ಆಮ್ಚಿ ಕೊಡ್, ಪವಿತ್ರ್ ಅತ್ಯಾಚಿಂ ತೇಂಪ್ಲಾ ಜಾವ್ನ್ ಸಾಂಬಾಳ್ಚೆಂ ಬರೆಂ. ವಾಯ್ಲ್ಯಾ ಮಾರಿಫಾತ್ ಆಮಿ ಆಮ್ಕಾಂಚ್ ಹೋಗ್ತಾವ್ಚೆಂ, ಫರ್ ಆನಿ ಜಾಗೊ ಹೋಗ್ತಾಯ್ಲೆಲ್ಯಾ ಮನ್ಶಾ ಪರಿಂ ಜಾತಾ.

ಆಮಿ ಮಿಲಾರ್ ಮಾಯೆಚೆಂ ಫೆಸ್ತ್ ಆಚರಣ್ ಕರ್ತಾವ್. ಮರಿ ಮಾಯ್ ಕಾನಾ ಶಹರಾಂತ್ ಲಗ್ನಾಚಾ ಮಾಟವಾಂತ್, ಜೆಜುಕ್ ದಾಕವ್ನ್ ‘ತಾಣೆಂ ಸಾಂಗ್ಲೆಲೆ ಪರಿಂ ಕರಾ’ ಮ್ಹಳ್ಳೆಲೆ ಆಮ್ಚಿ ಸಸಾಯ್ ಜಾವ್ನ್ ಜಿಣಿ ದೈವಿಕ್ ಕುರ್ವೆನ್ ವಾಡೊಂಕ್ ಆಮ್ಕಾಂ ಮಜಕ್ ಕರುಂ.

ಪ್ ಫಾ ಬೊನಾ, ಮಿಗಾರ್

LOST DUE TO NEGLIGENCE

K. Hann presents the situation of a 5-bed house owner which he discovered that it has gone. Not only the house, but even the property was in someone else's name. It was because that the house owner had locked his house and had gone abroad. He did not appoint anyone to oversee the house; neither he gave the key, address or the contact number to anyone. He could not be back as scheduled.

The house was a menace in the locality as it was being used for illegal activities. The city administration could not trace the owner inspite of the advertisements. As the house was of bad reputation to the town, it was torn down with the city ordinance and the site was auctioned.

The unusual and unexpected loss was due to negligence and foolishness.

We forget our fellowship with God when we neglect our time and blessing. Our preoccupation with people, things, money or anything that is very dear to us; deprives of our relationship with God and we lose the image and likeness that we

have of our God. Hence negligence and foolishness cannot be the part of us, rather issues are to be prioritized to be alert and to protect ourselves, the temple of the Holy Spirit. If not done, we allow our self to be the den of evil deeds which destroys us.

As we celebrate the feast of Our Lady of Miracles, may our Mother who directs to Jesus at the wedding at Cana "to do whatever he tells us" intercede for us to look up to Jesus and pattern our life.

✠ Fr. Bona, Vicar

ಇಸ್ತಿಹಾರಾಂಚಿ ದರ್

ಫೊರಾಚಿ ಭಾಯ್ಲಿ ಕೂಸ್	ರು.	4,500/-
ಫೊರಾಚಿ ಭಿತ್ತಲಿ ಕೂಸ್	ರು.	3,500/-
ರಂಗಾಳ್ ಸಗ್ಗೊ ಪಾನ್	ರು.	3,000/-
ರಂಗಾಳ್ ಅರ್ಧೊ ಪಾನ್	ರು.	2,000/-
ಸಾಧೊ ಸಗ್ಗೊ ಪಾನ್	ರು.	1,000/-
ಸಾಧೊ ಅರ್ಧೊ ಪಾನ್	ರು.	500/-
ಸಾಧೊ ಕಾಲ್ತೊ ಪಾನ್	ರು.	350/-
ಎಕಾ ಪಾನಾಚೊ ದಾನ್	ರು.	200/-



ಫಾ. ರೋಜರ್ ಜೋಯ್ತಾನ್
ಸಾಂವ್‌ಪಾಂಯರ್

ಮೊರಾಚೊ ಯೆವ್ಕಾರ್

ಮಿಲಾರ್ ಫಿರ್ಗಜೆಕ್ ಸಹಾಯಕ್ ವಿಗಾರ್ ಜಾವ್ನ್ ನೇಮಕ್ ಜಾಲ್ಲ್ಯಾ ಏಾ ರೋಬಿನ್ ಜೋಯ್ತಾನ್ ಸಾಂತುಮಾಯೆರ್ ತುಮ್ಮಾಂ ಮೊರಾಚೊ ಯೆವ್ಕಾರ್ ಮಾಗ್ತಾವ್. ತಶೆಂಚ್ ತುಮ್ಮಾ ಮುಕ್ಲ್ಯಾ ಸೆವೆಂತ್ ಜಯ್ತ್ ಮಾಗ್ತಾವ್.

ಧಿರ್‌ಜ್ ಯಾಜರ್ ಆನಿ ಮಿಲಾರ್ಲಿ ದೇವ್-ಫ್ರಜಾ

ತುಜ್ಯಾ ಕಾಳ್ಜಾಂತ್ ಏಕೊ ಸ್ಪೆಷಲ್ ಜಾಗೊ ಆಸಾ. ಕೆರಾಳಾ ತೊ ಜಾಗೊ ಬಾಲಿ ಜಾತಾ ತವಳ್ ಜೊಚ್ ಆಪಯ್ ತುಜ್ಯಾ ಕಾಳ್ಜಾಂತ್ ರಾವ್ತೊಕ್.



ಭುರ್ಗಿಂ ಆಮ್ಚ್ಯಾ ಸಮುದಾಯೆಚೆಂ ದಾಯ್ಜ್



'ಭುರ್ಗ್ಯಾಂಕ್ ವ್ಹುಜೆ ಸರ್ತಿಂ ಯೆಂವ್ಕ್ ಸೊಡಾ, ಕಷ್ಟಾ, ತಾಂಚೆಂ ಜಾವ್ನಾಸಾ ಸರ್ಗಿಂಚೆಂ ರಾಜ್' ಅಶೆಂ ಜೆಜು ಮ್ಹಣ್ತಾ ತರ್, ಎಕ್ಲೊ ಜಾಣಾರಿ ಮ್ಹಣ್ತಾ, 'ರಚ್ನಾಂ ವಯ್ಕುಂ ಅಶೀ ಸುಂದರ್ ರಚನ್ ಜಾವ್ನಾಸಾ ಭುರ್ಗಿಂ.' ಭುರ್ಗ್ಯಾಂಕ್ ವಸಂದ್ ಕರ್ನಾತ್ಲೊ ಕೋಣೀ ಹ್ಯೆ ಭುಮಿ ವಯ್ತ್ ಆಸ್ತೊನಾ. ಹರೈಕ್ಲಾಕ್ ಆಪ್ಲೆಂ ಭುರ್ಗವಣ್ ಎಕ್ ಸೊಭತ್ ಸುಂದರ್ ಆನಿ ಸಂತೊಸ್ ದಿಂವ್ಚ್ಯಾ ತಸಲೆಂ ಘಡಿತ್ ಜಾವ್ನಾಸಾ ಮ್ಹಣ್ತಾತ್. ಚಾಚಾ ನೆಹರು ಭುರ್ಗ್ಯಾಂ ಥಂಯ್ ಇತ್ಲೊ ಆಕರ್ಶಿತ್ ಜಾತಾಲೊ ಕಿ, ಆಪ್ಲೊ ಜಲ್ಮಾ ದಿವಸ್ 'ಭುರ್ಗ್ಯಾಂಚೊ ದೀಸ್' ಮ್ಹಣ್ ಆಚರಣ್ ಕರುಂಕ್ ತಾಣೆ ಉಲೊ ದಿವ್ನ್ ತ್ಯಾ ಮಾರಿಫಾತ್ ಭುರ್ಗ್ಯಾಂಚೆಂ ಜಿವಿತ್, ಕಾಳ್ಜೆ, ಸಂತೊಸ್ ಆನಿ ಹಕ್ಕಾಂವಿಶಿಂ ಮಹತ್ವ್ ದಿಂವ್ಚ್ಯಾಕ್ ತಾಣೆ ಪ್ರಯತ್ನ ಕೆಲೆಂ.

ಭುರ್ಗ್ಯಾಂ ಆನಿ ವ್ಹಡಾಂ ಮಧ್ಲೊ ಎಕ್ ವ್ಹಡ್ ತಪಾವತ್ ಜಾವ್ನಾಸಾ 'Innocence'. ಹ್ಯಾ ಭುರ್ಗ್ಯಾವಣಾಚೆ ಆವ್ಡೆಂತ್ ಆಮಿ ವ್ಹಡಾಂ ಖಂಚ್ಯಾ ಥರಾಚೆಂ ಭಿಂ ತ್ಯಾ ಭುರ್ಗ್ಯಾಚೆ ಮತಿಂತ್ ವ್ಹೊಂವ್ತಾಂವ್. ತ್ಯೆಚ್ ದಿಶನ್ ತೆಂ ಭುರ್ಗಿಂ ವಾಡೊನ್ ಯೆತಾ. ಹೆಂ ಆಮ್ಚ್ಯಾ ಕುಟ್ಮಾಂತ್, ಸಮುದಾಯಿಂತ್, ಸಮಾಜೆಂತ್ ಆಮ್ಕಾಂ ಪಳೆಂವ್ಕ್ ಮೆಳ್ತಾ. ದೆಕುನ್ ಭುರ್ಗ್ಯಾಂಚ್ಯಾ ದಾತಾರಾಂನಿ ತಾಂಚೆ ತಾಬೆನ್ ಆಸ್ಚ್ಯಾ ಭುರ್ಗ್ಯಾಂವಿಶಿಂ ಗರಿಷ್ಟ್ ಚತ್ರಾಯ್ ಘೆಂವ್ಕ್ ಜಾಯ್.

ಆಜ್ಕಾಲ್ ಭುರ್ಗ್ಯಾಂಚೆರ್ ನಿರ್ಭಂಧ್ ಉಣೊ ಕೆಲಾ ಆನಿ ಆಪ್ಲಿ ಖುಶಿ ಕರುಂಕ್ ತಾಂಕಾಂ ಸೊಡ್ಲಾಂ ಆಸ್ತಾಂ, ಭುರ್ಗ್ಯಾಂಕ್ Motivate ಕರ್ಪಿ ವ್ಹಡ್ ಜವಾಬ್ದಾರಿ ಕುಟ್ಮಾಥಂಯ್ ಆನಿ ಫಿರ್ಗಜೆಥಂಯ್ ಚಡಿತ್ ಮಾಘಾನ್ ಆಸಾ ಮ್ಹಣ್ ಸಾಂಗ್ತಾತ್.

ಎಕ್ ದೀಷ್ಟ್ ಆಮ್ಚ್ಯಾ ಫಿರ್ಗಜೆ ಥಂಯ್ ಲಾಂವ್ಪಿ ತರ್, ಮಿಲಾರ್ ಫಿರ್ಗಜೆ ಹ್ಯಾವಿಶಿಂ ಬರಿ ಜಿವಾಳ್ ಆಸಾ. ಶಾಕಿವಂತ್ ವಿಗಾರ್ ಬಾಪ್ ಬೊನವೆಂಚೆರ್ ನಜಿತ್ ಹಾಂಚ್ಯಾ ಮಾರ್ಗದರ್ಶನಾಚಾಲೆ ಭಾಗೆವಂತ್ ಹಫ್ತಾಂತ್ ವ್ಹಡೇ ಉಮೆದಿನ್ ಆನಿ ಭಕ್ತಿಪಣಾಂತ್ ಫಿರ್ಗಜೆಗಾರಾಂನಿ ಭಾಗ್ ಘೆವ್ನ್ ದೆವಾಚಿ ಮಜತ್ ಆನಿ ಕುರ್ಪಾ ಜೊಡ್ನ್ ಘೆತ್ಲಿ ಮ್ಹಣ್ತಾನಾ, ಫಿರ್ಗಜೆಂತ್ ಭರ್ಪೂರ್ ಅತ್ಮಿಕ್ ವಾಡಾವಳ್ ಜಾಂವ್ಪಿ ದಿಸೊನ್ ಯೆತಾ. ಭುರ್ಗ್ಯಾಂಕ್ ಆಯ್ತಾರಾಚಿ ದೊತೊರ್ನ್ ಭಾರಿಚ್ ಉಮೆದಿನ್ ಚಲ್ತಾ, ವಯ್ಶ್ಯಾ

ಕುಮ್ಮಾರಾಕ್ ತಯಾರಾಯ್ ಜಾವ್ನ್ ಆಸಾ, ಆಯ್ಕೆವಾರ್ 50 ವ್ರಾಸ್ ಚಡ್ ಆಮ್ಚ್ಯಾ ಫಿರ್ಗಜೆಂತ್ಲ್ಯಾ ಭುರ್ಗ್ಯಾಂನಿ ಕ್ರೀಜ್ಕ್ ಘೆತ್ಲೊ.

ಪಾಟ್ಲ್ಯಾ ದೋನ್ ವರ್ಸಾಂನಿ ಸಹಾಯಿಕ್ ವಿಗಾರ್ ಜಾವ್ನ್ ಬಾಪ್ ಬವನ್ ಅಶ್ವಿನ್ ಡಿಸೋಜ ಫಿರ್ಗಜೆಕ್ ಸೆವಾ ದಿವ್ನ್ ವಾಮಂಜೂರ್ ಫಿರ್ಗಜೆಕ್ ವರ್ಗ್ ಜಾವ್ನ್ ಗೆಲೆ. ತಾಂಚ್ಯಾ ಕಾಳಾರ್ ಆಮ್ಚ್ಯಾ ಫಿರ್ಗಜೆಂತ್ಲ್ಯಾ ಭುರ್ಗಿಂ ಆನಿ ಯುವಜಣಾಂನಿ ಖೊಬ್ ವಾಡಾವಳ್ ದೆಖ್ಪಿ ಮ್ಹಣೊಂಕ್ ಮ್ಹಾಕಾ ಅಭಿಮಾನ ಭೊಗ್ತಾ. ತಶೆಂಚ್ ಫಾ ಕನತ್ ಕ್ರಾಸ್ತಾ 4 ವರ್ಸಾಂ ವಸ್ತೆ ಯುಜಕ್ ಜಾವ್ನ್ಸಲ್ಯೊ ತರೀ ಫಿರ್ಗಜೆಗಾರಾಂಚಿ ಭರ್ಪೂರ್ ತಾಂಣಿ ಸೆವಾ ಕರ್ನ್ ವಾಮಂಜೂರ್ ಸೈಂಟ್ ಜೋಸೆಫ್ ಇಂಜಿನಿಯರ್ ಕೊಲೆಜಿಕ್ ವರ್ಗ್ ಜಾವ್ನ್ ಗೆಲ್ಯಾತ್. ಹೆ ದೋಗೀ ಯುಜಕ್ ಲೊಕಾಮೊಗಾಳ್ ಜಾವ್ನ್ ಫಿರ್ಗಜೆಗಾರಾಂಚ್ಯಾ ಉಡಾಸಾಂತ್ ಉರ್ಟೆ ತಸಲೆ ಜಾಂವ್ಕ್ ವಾವ್ರ್ಯಾತ್ ಮ್ಹಣೊಂಕ್ ಆಶೆತಾಂ ಆನಿ ದೆವಾಚಿಂ ವಿಂಚ್ಕಾರ್ ಆಶೀರ್ವಾದಾಂ ತಾಂಚೆರ್ ತಶೆಂ ತಾಂಚ್ಯಾ ಗೊವ್ಪಿಕ್ ವಾವ್ರಾಚೆರ್ ಮಾಗ್ತಾಂ.

ಹ್ಯಾ ಸಂದರ್ಭಾರ್, ನವೆ ಸಹಾಯಿಕ್ ವಿಗಾರ್ ಜಾವ್ನ್ ಫಿರ್ಗಜೆಕ್ ನೇಮಕ್ ಜಾಲ್ಲೆ. ನವ್ಯಾನ್ ಓಡ್ಡ್ ಮೆಳೊನ್ ವಾವ್ನ್ ಕರುಂಕ್ ಸರ್ವಾಲ್ಲೆ ಬಾಪ್ ರೊಬಿನ್ ಜೊಯ್ನ್ ಸಾಂತುಮಾಯೆರ್, ಹಾಂಕಾಂ ಹಾರ್ದಿಕ್ ಯೆವ್ಕಾರಾ ಸವೆಂ ಬರೆಂ ಯಾಜಕೀ ಜಿವಿತ್ ಮಾಗ್ತಾಂ.

ಹ್ಯೆ ವಾವ್ಪಿಂಚೊ ಭುರ್ಗ್ಯಾಂಚೊ ಅಂಕೊ ಭಾಯ್ರ್ ಕಾಡ್ಲ್ಯಾ ಯೋಜನಾಂತ್, ಸಬಾರ್ ಭುರ್ಗ್ಯಾಂನಿ ಆಮುರ್ಬಾಂಯೆಚಿಂ ಲೇಖನಾಂ ದಿಲ್ಯಾಂತ್ ಹಿ ವ್ಹಡಾ ಸಂತೊಸಾಚಿ ಗಜಾಲ್. ತಾಂಚ್ಯಾ ಪ್ರಯತ್ನಾಕ್ ದೇವ್ ತಾಂಕಾಂ ಧಾರಾಳ್ ಮಾಪಾನ್ ಆಶೀವಾದಿತ್ ಕರುಂ ಆನಿ ತಾಂಚಿಂ ತಾಲೆಂತಾಂ ಆನಿಕೀ ಚಡ್ ಊರ್ಜಿತ್ ಜಾಂವ್ಪಿತ್ ಮ್ಹಣ್ ಆಶೆತಾಂ.

ದೇವ್ ಆಮಾಂ ಸರ್ವಾಂಕ್ ಬರೆ ಭಲಾಯ್ಕೆಂತ್ ರಾಕೊಂ ಆನಿ ಸಾಂಬಾಳುಂ ಮ್ಹಣ್ ಆಂವ್ತಾಂ.

ದೇವ್ ಬರೆಂ ಕರುಂ.

✦ ನ್ಯಾನ್ಸಿ ಮಿನೇಜಸ್
 ಸಂಸಾರಕೀ

GLEANINGS

NEW MEMBERS OF OUR CHURCH COMMUNITY

MARRIAGE UNION / WHAT GOD HAS JOINED TOGETHER,
LET NO ONE SEPARATE

REST IN PEACE/ETERNAL REST GRANT UNTO THEM O'LORD

ಮುಸ್ತಾಯಿ ಸ್ವಿಸೇವಾ, ಬಾಂಗಾರ್ ಫಾಲ್ಕ್ ಆವೈ ರೂಪಾ ಕಿಚ್ಚಿ ಬದ್ವಿಲಾಕ್ಕಿ
ಆವಾಂಚ್ ಆಮಿ ಬದ್ವಿನಾತ್ಪಾರ್ ಹರ್ಯಾಕ್ ವ್ಯಾಫಿ.



Message From Assistant Parish Priest

Dear Parishioners, I thank you for the warm welcome. Since this edition of the Parish magazine is especially for the children I wish them all a happy and successful academic year.

My message for you is, ENJOY WHAT YOU DO, Chinese badminton legend Lin Dan has dominated badminton for over a decade. He is considered as the greatest singles badminton player of all the time. He is a two-time Olympic champion, five-time world champion, and five-time 'All England Champion.' By the age of 28 Lin had completed the "Super Grand Slam", having won all nine major titles on the badminton world.

He is known for his speed, endurance and fast approach to the net which makes him a splendid player to watch. The badminton superstar shares his secret with the world;

1. Have the desire to be a champion, and then the confidence that you can attain it.
2. Be patriotic. "I wanted to show the stamina and strength of the men's singles game in china, so I focus really hard to get one point at a time, until I succeed."
3. Enjoy the game. "I have achieved my biggest by winning the Olympic and world titles. Now, it is all about enjoying the game."



Turn your dreams into memories!

Wake up and make it happen.

Don't just dream, create!

✠ **Fr. Robin Joyson Santhumayer**
Assistant Parish Priest

ಅಧ್ಯಕ್ಷರ ಅನಿ ಉದ್ಘಾಟನೆ ಆಹವಿ



ಫಾ. ರೋಬಿನ್ ಜಯ್ಸನ್ ಸಾಂಥುಮಯರ್

ಪಾಟ್ನಾ ಜಿಲ್ಲೆಯ ವರಾಂಧಿ ಥಾವ್ನ್ ಮಿಲಾರ್ ಫಿರ್ಗಜೆಜೆ ಸಹಾಯಕ್ ವಿಗಾರ್ ಜಾವ್ನ್ ತುಮಿ ದಿಲ್ಲಾ ಸೆವೆಕ್ ಕಾಳ್ತಾಂ ಥಾವ್ನ್ ಉಪ್ಕಾರ್ ಭಾವುಡ್ತಾಂವ್ ತಶೆಂಚ್ ತುಮ್ಚ್ಯಾ ಮುಕ್ತಾ ಮಿಸಾಂವಾಂತ್ ಬರೆಂ ಮಾಗ್ತಾಂವ್.



ಫಾ. ರೋಬಿನ್ ಜಯ್ಸನ್ ಸಾಂಥುಮಯರ್

ಪಾಟ್ನಾ ಜಿಲ್ಲೆಯ ವರಾಂಧಿ ಥಾವ್ನ್ ಮಿಲಾರ್ ಫಿರ್ಗಜೆಜೆ ವಸ್ತೆ ಯಾಜಕ್ ಜಾವ್ನ್ ತುಮಿ ದಿಲ್ಲಾ ಸೆವೆಕ್ ಕಾಳ್ತಾಂ ಥಾವ್ನ್ ಉಪ್ಕಾರ್ ಭಾವುಡ್ತಾಂವ್ ತಶೆಂಚ್ ತುಮ್ಚ್ಯಾ ಮುಕ್ತಾ ಮಿಸಾಂವಾಂತ್ ಬರೆಂ ಮಾಗ್ತಾಂವ್.

ಸುನಾರಾಜಿ ಬರೊಪಣ್ ಜಾಯ್ ತರ್ ಆಮಿಂಚ್ ಕಾಣ್ ಜಾತಾಂವ್. ಆಮ್ಚಾ ಆಮಿ ಪುಸ್ತೆ ಬರೊ ಕರ್ಚೊ, ಆಮ್ಚಾ ಆಮಿ ಶುದ್ಧ್ ಕರ್ಚೊ.

ದೇವ್ ಬರೆಂ ಕರುಂ ಆನಿ ಉಲ್ಲಾಸ್!



ಡಯಾನ ಡಿನೋಜ
ಮಿಲಾರ್ ವಾಡೊ

ಗೊವ್ಳಿಕ್ ಪರಿಷದ್‌ಚಿ
ಕಾರ್ಯದರ್ಶಿ ಜಾವ್ನ್ ತುಮಿಂ
ದಿಲ್ಲ್ಯಾ ಸೆವೆಕ್ ದೇವ್ ಬರೆಂ
ಕರುಂ.



ಜಿಸಂತಾ ಫೆರ್ನಾಂಡಿಸ್
ಸಾಂ. ಪಾವ್ಲ್ ವಾಡೊ

ಫುಡ್ಲ್ಯಾ ಆವೆಕ್ ಗೊವ್ಳಿಕ್
ಪರಿಷದ್‌ಚಿ ಕಾರ್ಯದರ್ಶಿ
ಜಾವ್ನ್ ಚುನಾಯಿತ್
ಜಾವ್ನ್ ಸೆವೆಕ್ ಲಾಗ್ಲ್ಯಾ
ತುಮ್ಕಾಂ ಬರೆಂ
ಮಾಗ್ತಾಂವ್.



ಹಿಲ್ಯಾ ರೋಡ್ರಿಗಸ್
ವೆಲಂಕಣಿ ವಾಡೊ

ವೆಲಂಕಣಿ ವಾಡ್ಯಾಕ್
ಗುರ್ಕಾರ್ ಜಾವ್ನ್ ಸೆವಾ
ದಿಲ್ಲ್ಯಾಕ್ ದೇವ್ ಬರೆಂ
ಕರುಂ.



ಫಿಲೋಮಿನಾ ಫೆರಾವೊ
ವೆಲಂಕಣಿ ವಾಡೊ

ವೆಲಂಕಣಿ ವಾಡ್ಯಾಕ್
ಗುರ್ಕಾರ್ ಜಾವ್ನ್
ಚುನಾಯಿತ್ ಜಾಲ್ಲ್ಯಾಕ್
ಬರೆಂ ಮಾಗ್ತಾಂವ್.

ಫಿರ್ಗಜ್ ಯಾಜಕ್, ಧಾರ್ಮಿಕ್ ಭಯ್ಣಿಂ ಆನಿ ದೇವ್‌ಪ್ರಜಾ



ಮಾನ್ವಾಚೊ ಫಳ್

ಮನ್ವಾಚೊ ಮೊಸೊರ್
ಆನಿ ದೌರ್ಬಲ್ ಮ್ಹಳ್ಳಾರ್
'ಮೊಸೊರ್'. ಮೊಸೊರ್
ಮನ್ವಾಕ್ ಕಿತ್ಲೊ ಆಪಾಯ್ ಆನಿ
ತಾಚೊ ವಿಭಾಡ್ ಕರ್ತಾ ಮ್ಹಳ್ಳಾಚಿ ಜನಪದ್ ಕಾಣಿ
ಆಶಿ ಆಸಾ.

ಎಕಾ ಹಳ್ಳೆಂತ್ ಏಕ್ ಬಾಯ್ಲ ಮನಿಸ್ ಆಸ್ಲಿ.
ಆಪ್ಲ್ಯಾ ಭೊಂವ್ಣಣಿಚ್ಯಾ ಫರೊ ಲೋಕ್ ಸುಖ್-
ಸಂತೋಸಾನ್ ಜಿಯೆಂವ್ಚೊ ಪಳೆಲ್ಲ್ಯಾ ತಿಕಾ ಕಿತೆಂಗೆ
ಎಕಾ ಥರಾಚೊ ಮೊಸೊರ್-ಮೊಟಾಣಿ. ದೆಕುನ್
ತಾಂಚಿ ವರ್ವಿಂ ಚಡ್ ಸೌಲತ್ಯೊ ಆಪ್ಲೆಂ ಆಪ್ಲಾಯ್
ಮ್ಹಣ್ ತಿ ಆಶಿಲಿ.

ತ್ಯಾ ಗಾಂವಾಕ್ ಎಕಾ ಸಾಧುನ್ ಭೆಟ್ ದಿಲಿ.
ತಾಕಾ ಕೊಣಾಯ್ಕಿ ತಾಂಚಿ ಇಚ್ಛಾ, ಆಪೇಕ್ಷಾ,

ಆಭಲಾಪಾ. ದಯಾ ಕರ್ಚಿ ಏಕ್ ದೈವಿಕ್ ಸಕತ್ ಆಸ್ಲಿ.
ತಾಚಿ ಸೆವಾ ಕರುನ್ ತ್ಯಾ ಸಾಧುಚೆಂ ಮನ್ ಜೆಕ್‌ಲ್ಲ್ಯಾ
ಹಿಣೆಂ "ಆಪ್ಲ್ಯಾ ಸೆಜಾರ್ಡಾಂಕ್ ಕಿತೆಂಯ್ ಲಾಭೊಂ
ತಾಚಿ ವರ್ವಿಂ ದೊಡ್ಡೆಂ ಮ್ಹಾಕಾ ಮೆಳೊಂ" ಮ್ಹಣ್
ತಾಚೆಕಡೆ ಮಾಗ್ಲೆಂ ಆನಿ ಸಾಧುನ್ ಸಯ್ ಮ್ಹಳೆಂ.

ಹ್ಯಾ ವರ್ವಿಂ ಸೆಜಾರ್ಡಾಂನಿ ಕಿತೆಂಯ್
ಪಾಡ್ಲ್ಯಾರೀ ತಾಂಚ್ಯಾ ವರ್ವಿಂ ದೊಡ್ಡಾನ್ ವಸ್ತು
ಹಿಣೆಂ ಲಾಭಾಲ್ಯೊ. ಪೂಣ್ ಏಕ್ ದೀಸ್ ಸೆಜಾರ್‌ಚೊ
ದೊಳೊ ಏಕ್ ಕುಡ್ಲೊ ಜಾಲೊ. ಕೂಡ್ಲೆ ಹಿಣೆ ದೋನೀ
ದೊಳೆ ಉಸಾಳೆ, ದೀಪ್ ನಾಸ್ತಾಂ ಕಿತೆಂ ಕರ್ತಲಿ ಬಾವ್ಲಿ!
ಆಪ್ಲ್ಯಾ ಮೊಸಾನ್‌ಚ್ ಆಶೆಂ ಫಾಡ್ಲೆಂ ಮ್ಹಣ್ ತಿ
ಸಮ್ಜಾಲಿ. ಪೂಣ್ ತೆದ್ನಾಂ ತಡವ್ ಜಾಲ್ಯೊ.

ಜೆ. ಎಫ್. ಡಿ'ಸೋಜ

ತುಜ್ಯಾ ಭುರ್ಗಾಂಚ್ಯಾ ಫುಡಲಾಚೊ ಹುಸ್ನೊ ದವಾರ್, ತುಜೊ ವೀಳ್, ತುಜೆ ಲಕ್ಶ ತಾಂಕಾಂ ದಿ.
ಫುಡಲಾಂತ್ ತುಕಾ ತಿಂಚ್ ಭರ್ವನೊ.



ಶಿಕಪ್ ಆನಿ ಪುಡಾರ್ - ಥೂಡಿಂ ಸುಚಾವಾಂ

ಆಜ್ ಶಿಕಪ್ ಫಕತ್ ಥೂಡೆ ಪುಸ್ತಕ್ ವಾಚುನ್ ಆನಿ ಪರೀಕ್ಷಾ ದೀವ್ನ್ ಸನದ್ಲೊ ಆಪ್ಣಾಂವ್ಚಾಂತ್ ಸೀಮಿತ್ ಜಾಲಾಂ. ಪರೀಕ್ಷಾ ಕಾಬಾರ್ ಜಾತಚ್ ಆಪುಣ್ ಕಿತೆಂ ಶಿಕಾಂ ತೆಂ ಸಬಾರಾಂಕ್ ಉಗ್ಡಾಸ್ ಆಸಾನಾ. ದೆಕುನ್ಚ್ ಸನದ್ ಆಪ್ಣಾಯಿಲ್ಲಿಂ ಆಪ್ಣಿಂ ಸಬಾರ್ ಯುವಜಣಾಂ ಕಾಮಾಂಕ್ ಅಯೊಗ್ತ್ ಮ್ಹಣ್ ಸಬಾರ್ ನಾಂವ್ಚೆ ಉದ್ಯಮಿ ಮ್ಹಣ್ತಾತ್. ಆಪ್ಣೆ ಶಿಕಾ-ರಿತಿಂತ್ ಕಿತೆಂ ತರೀ ಉಣೆಂಪಣ್ ಆಸಾ. ಯುರೋಪಾಂತ್ಲ್ಯಾ ಗಾಂವಾಂನಿ ಚಡ್ವಾವ್ ಯುವಜಣ್ ವ್ಹಡ್ ವ್ಹಡ್ ಸನದ್ಲೊ ಜೊಡಿನಾಂತ್. ಬದ್ಲಾಕ್ ಮುಳಾವೆಂ ಶಿಕಪ್ ಜೊಡುನ್ ಲ್ಹಾನ್ ಕಾಮಾಂಕ್ ಭರ್ತಿ ಜಾತಾತ್, ಕಾಮ್ ಶಿಕಾತ್, ಜಾಯ್ ಪುರ್ತಿ ಮಾಹೆತ್ ಜೊಡುನ್ ಕಾಮಾಂತ್ ಭಡ್ತಿ ಜೊಡ್ತಾತ್ ಆನಿ ನಿಸ್ತಿಚಿಂ ಮೆಟಾಂ ಸವ್ಯಾಸ್ ಚಡೊನ್ ಶಿಖರಾಕ್ ಪಾವಾತ್. ಹಿ ಮ್ಹಜ್ಯಾ ಅನ್ವೇಷಣಾಂತ್ ಹಾಂವೆಂ ದೆಕ್ಲೆಲಿ ಗೆಜಾಲ್.

ಆಮ್ಚ್ಯಾ ಭಾರತ್ ದೇಶಾಂತ್ ಆದಿಂಮಾಗಾಂ ಅಸಲಿ ರೀತ್ ಆಸ್ಲಿ. ಗುರುಕುಲ ಶಿಕಾ ರಿತಿಖಾಲ್ ಶಿಸ್ ಗುರುಸಂಗಿಂ ಏಕ್ ನಿರ್ದಿಷ್ಟ ಕಾಳ್ ರಾವಾಲೊ, ಗುರು ಥಾವ್ನ್ ಗರ್ಜೆಚಿಂ ಸಕ್ಡ್ ಶಿಕಾಲೊ ಆನಿ ನಿಮಾಣೆಂ ಶಿಕೊನ್ ಜಾತಚ್ ಗುರುದಕ್ಷಿಣ ದಿವುನ್ ಆಪ್ಲ್ಯಾ ಘರಾ ಪಾಟಿಂ ವೆತಾಲೊ.

ಆತಾಂ ಸವಾಲ್. ಶಿಕಪ್ ಮ್ಹಳ್ಳಾರ್ ಕಿತೆಂ ವಾ ಶಿಕಪ್ ಕಿತ್ಯಾಂತ್ ಆಟಾಪುನ್ ಆಸಾ? ಲಾತೀನ್ ಭಾಶೆಚ್ಯಾ ಮುಳಾ ಥಾವ್ನ್ ಯೆಂವ್ಚ್ಯಾ ಹ್ಯಾ ಸಬ್ದಾಚೊ ಸಂಪೂರ್ಣ ಅರ್ಥ್ ಹೊ ಜಾವ್ನ್ ಆಸಾ. ಏಕಾ ಮನ್ಶಾ ಥಂಯ್ ವಾ ಭುರ್ಗಾ ಥಂಯ್ ಆಸ್ಚಿಂ ಸಕ್ಡ್ ದೆಣಿಂ ಒಳ್ಳೊನ್ ಆನಿ ಊರ್ಜೆತ್ ಕರುನ್ ತಾಚೆ ಆಧ್ಯಾತ್ಮಿಕ್ ಜಿಣಿ ಸಾರ್ಥಕ್ ಕರ್ಚಿ ರೀತ್. ತಶೆಂ ಮ್ಹಣಚ್ ಶಿಕಪ್ ಫಕತ್ ಸನದೆಂನಿ ಆಟಾಪುನ್ ನಾ. ವ್ಹಡ್ ಸನದ್ಲೊ ಆಸೊನ್ ಮನ್ಶಾ ಥಂಯ್ ಜಿಣಿ ಸಾರ್ಥಕ್ ಕರ್ಚಿ ಗೂಣ್ ನಾತ್ಲ್ಯಾರ್ ಕಿತೆಂ ಫಾಯ್ಸೊ? ವ್ಹಡ್ ಸನದ್ಲೊ ಆಸೊನ್ ಆಡ್ಲೆಲಿ ವಾ ವಾಸ್ತವಿಕ್ ಸಮಸ್ಯೆ ಪುಡ್ ಕರ್ಚಿಂ ಥಂಯ್ ಆನಿ ಮಾನಸಿಕ್ ಸಕ್ತ್ ನಾತ್ಲ್ಯಾರ್ ಕಾಂಯ್ ಫಾಯ್ಸೊ ಆಸಾ? ಶಿಕಾ ಸಂಸ್ಕಾಂನಿ ಶಿಕಪ್ ಜೊಡುಂಕ್ ಗೆಲ್ಲಾಂನಿ ಕರ್ಚಿ ಜೀವ್ಪಾತ್ ಆಮಿ ವಾಚುನ್ ಆನಿ ಆಯ್ಕೊನ್ ಜಾಣಾಂವ್.

ಪ್ರೊ. ಪಿ. ರೊಡ್ಡಿಗ್
ಸಾಂ ಫ್ರಾನ್ಸಿಸ್ಕ್ ಕ್ಲೇವಿಯರ್ ವಾಡೊ



ಆಜ್ ಶಿಕಪ್ ಫಕತ್ ಚಡ್ ಅಂಕೆ ಜೊಡುನ್ ನಾಂವ್ಚೆಚ್ಯಾ ಶಿಕಾ ಸಂಸ್ಕಾಂನಿ ಭರ್ತಿ ಜಾವ್ನ್ ಚಡ್ ವಾಗಾಚೆಂ ಕಾಮ್ ಆಪ್ಣಾಂವ್ಚಾಂತ್ ಸೀಮಿತ್ ಜಾಲಾಂ. ಹೆ ಚಡ್ ಅಂಕೆ ಜೊಡ್ಚಾ ಪಾಸತ್ ವ್ಹಡಿಲಾಂ ಭುರ್ಗಾಂಕ್ ಕಿತ್ಲೊಯಿ ದುಡು ದೀವ್ನ್ 'ಕೋಚಿಂಗ್ ಕ್ಲಾಸಿಕ್ ಥಾಡ್ತಾತ್. ಭುರ್ಗಾಂಚಿ ಕುಡಿಚಿ ಆನಿ ಮಾನಸಿಕ್ ವಾಡಾವಳ್ ಎಕೆಚ್ ದಿತೆನ್ ಥಾಂವ್ಚಾ. ತಾಂತುಂ ಪಂಥಾಚ್ ಆನಿ ತುಲನ್.

ಏಕ್ ಕಾಳ್ ಆಸ್ಲೆಲ್ಲೊ ಜೆದ್ನಾ ಆಮ್ಚ್ಯಾ ಗಾಂವಾಂತ್ ಕಾರಿಗಾರ್, ಮೇಸ್ತ್, ರುಕಾಡಾಚೆಂ ಕಾಮ್ ಕರ್ಚಿ ಆಚಾರಿ ಆನಿ ಹೆರ್ ವ್ಯಾಪ್ತೆ ಸಬಾರ್ ಆಸ್ಲೆ. ಪುಣ್ ಆತಾಂ ತಾಂಕಾಂ ದಿವೊ ಘೆವ್ನ್ ಸೊಧುನ್ ವಚಾಜೆ ವಡ್ಲಾ ಕಾರಣ್ ಇತ್ಲೆಂಚ್! ಶಾಳೆಚಿಂ ಉಂಚ್ಚೆಂ ಶಿಕಪ್ ಜೊಡುನ್ ದಪ್ಪರಾಂನಿ ಕಾಮ್ ಕರ್ಚಿ ಉಂಚ್ಚ್ಯಾ ಅಂತಸ್ತಾಚೆ ಮ್ಹಣ್ ಸಮಾಜೆನ್ ಲೆಕ್ಲೆಂ. ಹೆರ್ ಕಾಮಾಂ ಉಣ್ಯಾ ಅಂತಸ್ತಾಚಿಂ ಮ್ಹಣ್ ಮತಿಂತ್ ಗೆಲೆಂ. ದೆಕುನ್ ಸನದ್ವಾಲಾಂಚೆ ಖಾತಡ್ ಆನಿ ಹೆರ್ ಕಾರಿಗಾರಾಂಚೊ ಬರ್ಗಾಲ್. ದೆಕುನ್ ಶಿಕ್ಲೆಲ್ಯಾಂಕ್ ಕಾಮಾಂ ನಾಂತ್ ಮ್ಹಣ್ ಬೊಬಾಟ್. ಬರ್ಗಾ ಕಾರಿಗಾರಾಂಕ್ ಬರಿ ಜೋಡ್ ಆಸಾ ತರಯೇ ಆಜ್ ಕಾರಿಗಾರ್ ಆಪ್ಲ್ಯಾ ಭುರ್ಗಾಂನಿ ಆಪ್ಲಿ ವ್ಯಾಪ್ತ್ ಮುಕಾಸುನ್ ವ್ಹರುಂಕ್ ಖುಶಿ ವ್ಹರಾನಾಂತ್.

ಮ್ಹಜ್ಯಾ ಉತ್ರಾಂಚೊ ಉದ್ದೇಶ್ ಇತ್ಲೊಚ್ ಕೇ ಸಕ್ಡ್ ಕಾಮಾಂ ಘನಾಚಿಂ ಆನಿ ಕೀಳ್ ಕಾಮಾಂ ಖಂಯ್ಚಿಯೇ ನಾಂತ್. ಸಕ್ಡ್ ಕಾಮಾಂ ಮನ್ಶಾಕ್ ಖಾಣ್. ವಸ್ತಿ ಆನಿ ನೈಸರ್ಜಿ ಜೊಡುಂಕ್ ಏಕ್ ವಾಟ್. ತ್ಯಾ ಭಾಯ್ರ್ ದೆವಾನ್ ಹೆರ್ ಎಕ್ಲ್ಯಾಕ್ ವಿವಿಂಗಡ್ ದೆಣಿಂ. ಅಭಿರುಚಿ ಆನಿ ಆಸಕ್ತಿ ದಿಲ್ಯಾತ್. ಮನ್ಶಾನ್ ಆಪ್ಣಾಕ್ ಮೆಳ್ತಲಿಂ ದೆಣಿಂ ಪೋಸ್ ಕೆಲ್ಯಾರ್ ಆನಿ ಊರ್ಜೆತ್ ಕೆಲ್ಯಾರ್ ಮಾನಸಿಕ್ ತ್ಯಾ ಜೊಡುನ್ ಘೆವ್ತೆತ್. ಹೆರಾಂ ಸಂಗಿಂ ತುಲನ್ ಆನಿ ಅನುಕರಣ್ ಫಾಯ್ಸಾಚಿಂ ನ್ಹಯ್. ವ್ಹಡಿಲಾಂನಿ ಹೆಂ ಮತಿಂತ್ ದವರ್ಚೆಂ ಗರ್ಜೆಚೆಂ ಆನಿ ಆಪ್ಲ್ಯಾ

ಖಂಚಾಯ್ ನಮಸ್ಕ್ ಥಾವ್ನ್ ಜಿಯೆ ಜೊಡುಂಕ್ ಆಮ್ಚಾ ಥೂಡೆ ಆವಳ್ ಆಸಾತ್ ತರೀ, ಆಮ್ಚಾ ಜಾಲ್ಲ್ಯಾ ನಜ್ಜಾ ವಿಶಿಂಚ್ ಚಿಂತಾ ಕರುನ್ ತೊ ಆವಳ್ ಆಮಿ ಹೊಗ್ತಾಯ್ತಾಪಾ.



ಭುರ್ಗ್ಯಾಂಕ್ ಆಸಕ್ ಆಸಲಿ ವ್ಯಾಪ್ ಆನಿ ಜಿಣ್ಯೆ ವಾಟ್ ವಿಂಚುಕ್ ಅವ್ಯಾಸ್ ಕರುನ್ ದಿಲ್ಯಾರ್ ಸಬಾರ್ ಸಮಸೆ ಆಡಾವ್ಣೆತ್. ಧ್ವಡಿಲಾಂಚೆ ವತ್ತಾಯಿಕ್ ಲಾಗೊನ್ ಆಪ್ಲೆ ಮಾನಸಿಕ್ ತಾಕ್ಲೆ ವಂಚ್ಚಿಂ ಶಿಕಪ್ ಜೊಡುಂಕ್ ಗೆಲ್ಲ್ಯಾ ಥೊಡ್ಯಾಂಯವಜಣಾಂನಿ ಜೀವ್ಪಾತ್ ಕೆಲ್ಲಿಂ ಘಡಿತಾಂ ಆಮಿ ಆಯ್ಕೊನ್ ಜಾಣಾಂವ್.

ಪುಸ್ತಕಾಂನಿ ಮೆಳ್ತಾ ಶಿಕ್ಪಾ ಭಾಯ್ರ್ ಜಿಣ್ಯೆಕ್ ಗರ್ಜೆಚೆಂ ಆಧ್ಯಾತ್ಮಿಕ್ ಶಿಕಪ್ ಜಾಯ್ತೆಂ ಆಸಾ. ಭುರ್ಗ್ಯಾಂಚ್ಯಾ ಸಂಪೂರ್ಣ ವಾಡಾವಳಿಕ್ ಶಿಕ್ಪಾ ಸಂಗಿಂ ವ್ಯಾಯಾಮ್, ಖೆಳ್ ಆನಿ ಫಾರಾಂತ್ಲಿಂ ಲ್ಹಾನ್ ಕಾಮಾಂ ಕರುಂಕ್ ಶಿಕ್ಚೆಂ ಗರ್ಜೆಚೆಂ. ಚಡ್ ಅಂಕೆ ಜೊಡ್ಪಾ ಖಾತಿರ್ ಸಗ್ಳೊ ವೇಳ್ ಶಿಕಾ ಮ್ಹಣ್ ಭುರ್ಗ್ಯಾಂಚೆರ್ ಭೊರ್ ಫಾಲ್ಯಾರ್ ಭುರ್ಗ್ಯಾಂಚೆ ಸಮಗ್ರ ವಾಡಾವಳಿ ಅಸ್ತತ್ ಜಾತಲಿ.

ಆತಾಂ ಭುರ್ಗ್ಯಾಂಕ್ ಶಾಳೆಚೆಂ ನವೆಂ ವರಸ್ ಸುರು ಜಾಲಾಂ. ಸಕ್ವಡ್ ಭುರ್ಗ್ಯಾಂಕ್ ಮ್ಹಜ್ಯಾ ಅನ್ವೇಗಾಂತ್ಲಿಂ ಥೊಡಿಂ ಸುಚಾವಾಂ ಹಾಂವ್ ಹಾಂಗಾಸರ್ ದಿತಾಂ.

1. ಹೊ ವಿಶಿಷ್ಟ ವೇಳ್ ಆನಿ ಅವ್ಯಾಸ್ ದೆವಾನ್ ತುಮ್ಕಾಂ ದಿಲಾ. ಹೊ ವೇಳ್ ಆನಿ ಅವ್ಯಾಸ್ ತುಮ್ಚೆ ಜಿಣ್ಯೆಂತ್ ಪರತ್ ಯೆಂವ್ಚೊ ನಾ. ದೆಕುನ್ ಹೊ ಅವ್ಯಾಸ್ ಶಾಣೆಪಣಿ ಗಳ್ಳಿಯಾ ಆನಿ ವೇಳ್ ವಾಡ್ ಕರಿನಾಕಾತ್. ಪಾಶಾರ್ ಜಾಲೊ ವೇಳ್ ಆನಿ ವ್ಹಾಳೊನ್ ಗೆಲ್ಲೆಂ ಉದಕ್ ಪರತ್ ಪಾಟಿಂ ಯೇನಾ. ವೇಳ್ ಉತ್ಪೊನ್ ಗೆಲ್ಲ್ಯಾ ಉಪ್ರಾಂತ್ ಚುರುರೊನ್ ಫಾಯ್ಸೊ ನಾ.
2. ದೆವಾಚೆರ್ ವಿಶ್ವಾಸ್ ದವರಾ ಆನಿ ತುಮ್ಚೆ ಥಂಯ್ ಆತ್ಮ-ವಿಶ್ವಾಸ್ ಆಸೊಂ. ಆಪುಣ್ ಉಪ್ಯಾರಾಕ್ ಪಡಾನಾತ್ಲೊ ಮ್ಹಣ್ ಕೊಣೆಯಿ ಚಿಂತ್ಲೆಂ ನಾಕಾ. ಉಪ್ಯಾರಾಕ್ ಪಡಾನಾತ್ಲಿ ಖಿಂಚ್ಚಿಯಿ ವಸ್ತು ದೆವಾನ್ ರಚುಂಕ್ ನಾ. ಉಗ್ಡಾಸ್ ದವರಾ ಕೇ ದೆವಾಚೆ ಸಸಾಯಿವಿಣೆ ತುಮಿ ಕಾಂಯ್ ಕರುಂಕ್ ಸಕಾನಾಂತ್. ದೆಕುನ್ ಜಿಣ್ಯೆಂತ್ ಮಾಗ್ಣೆಂ ಗರ್ಜೆಚೆಂ.
3. ಶಾಳೆಂತ್ ಪಾತ್ ಶಿಕಂವ್ಚಾ ಪಂಚ್ಚಿಂ ತೊ ಘರಾ ಪಂಚ್ಚಿಂ ವಾಚುನ್ ಗೆಲ್ಯಾರ್ ಶಾಳೆಂತ್ ಶಿಕಯ್ತಾನಾ ಸಮ್ಜೊಂಕ್ ಆನಿ ಜಿಕುನ್ ಧರುಂಕ್ ಸಲಿಸ್ ಜಾತಾ. ಕಳಾನಾತ್ಲೆಂ ವಿಚಾರುಂಕ್ ಲಜೆನಾಕಾತ್. ಸಕ್ವಡ್ ಜಾಣಾ ಆಸಲೊ ಮನಿಸ್ ಕೋಣೆಯಿ ನಾ.

4. ತುಮ್ಚ್ಯಾ ಧ್ವಡಿಲಾಂಕ್ ಆನಿ ಶಿಕೊಣ್ಕಾರಾಂಕ್ ಮಾನ್ ದಿಯಾ ಆನಿ ತುಮ್ಕಾಂ ಬೆಸಾಂವ್ ಮೆಳ್ತಲೆಂ.
5. ಶಾಳೆಚೆಂ ಶಿಕಪ್ ಗರ್ಜೆಚೆಂ, ಪುಣ್ ತೆಂ ಸರ್ವಸ್ವ ನ್ಹಂಯ್. ಜಿಣ್ಯೆಚೆಂ ಶಿಕಪ್ ಆನಿ ಮೊಲಾಂ ಆಪ್ಣಾಂವ್ಕ್ ಪಳೆಯಾ. ಖಾಲ್ತೆಪಣ್ ಅಧಿಕ್ ಗರ್ಜೆಚೆಂ. ಮಾನಸಿಕ್ ಭೊರ್ ಉಣೆಂ ಕರುಂಕ್ ವ್ಯಾಯಾಮ್ ಆನಿ ವಿಶ್ರಾಂತ್ ಗರ್ಜೆಚೆಂ.
6. ಶಿಕ್ಪಾಂತ್ ಪಾಟಿಂ ಆಸ್ಲಲ್ಯಾಂಕ್ ಕುಮಕ್ ಕರುಂಕ್ ಪಾಟಿಂ ಸರಾನಾಕಾತ್. ವಾಂಟುನ್ ಜಿಯೆಲ್ಲ್ಯಾಂತ್ ತುಮ್ಕಾಂ ಧಾದೊಸ್ತಾಯ್ ಲಾಭ್ತಲಿ.
7. ಉಂಚ್ಚ್ಯಾ ಶಿಕ್ಪಾಕ್ ವಿಂಚವ್ಣ್ ಕರುಂಕ್ ಆಸ್ತಾನಾ ತುಮ್ಕಾಂ ದೆವಾನ್ ದಿಲ್ಲ್ಯಾ ದೆಣ್ಯಾಂ ಆನಿ ಆಸಕ್ ಪರ್ಮಾಣೆ ವಿಂಚವ್ಣ್ ಕರಾ. ತೆದ್ನಾ ತುಮ್ಕಾಂ ಜಯ್ ಮೆಳ್ತಲೆಂ. ವಾವಂವ್ಕ್ ಜಾಯ್ತಾತ್ಲೆಂ ಮಾತ್ಕಾರ್ ಘೆನಾಕಾತ್.

ತುಮ್ಚಿ ಪುಡಿ ಜಿಣಿ ನಂದನ್ ಚಾಂವ್! ○

ಜುಜುತಾಂ

ಅತ್ಯುತ್ತಮ್

ಕೆದ್ನಾಯಿ ಬರೆಂಚ್ ಜಾಂವ್ತಿ ಮ್ಹಣ್ ಆಶೆಂವ್ಚೆಂ ಸಹಜ್ ಕಿತೆಂ ಘಡ್ಣಾಂ ಯಾ ಜಾವ್ನ್ ಗೆಲಾಂ ತೆಂ ಬರೆಂಚ್ ಮ್ಹಣ್ ಮಾನುನ್ ಘೆಂವ್ಚೆಂ ಅತ್ಯುತ್ತಮ್ ಖರೆಂಚ್!

ಸ್ವರೂಪ್

ಲೋಕ್ ತುಕಾ ತುಜೆಂ ಭಾಯ್ಲೆಂ ಸ್ವರೂಪ್ ಪೂಣ್ ದೇವ್ ದೆಖ್ತಾ ತುಜೆಂ ಭಿತರ್ಲೆಂ ರೂಪ್ ತುಂ ಆಪ್ಣಾಕ್ಚ್ ಸರಿ ಕರ್ನಾಕಾ ಕೊಣಾಯ್ಕಿ ಕಿತ್ಯಾ ತುಕಾ ರಚ್ಲೆಲ್ಯಾನ್ ತುಕಾ ವಿಶಿಷ್ಟ್ ಕರ್ನ್ ರಚ್ಚಾ ನಿಜಾಯ್ಕಿ!

ಶ್ರೀ ಪ್ರೇಮ್ ಲೋಚೊ ಮಿಲಾರ್



ಬರಾಖ್ ಮೊಳ್ ಘಡ್ಪೊ ರಾಜ್ ಪಾಣ್, ಆಸಾಚಿ ಮೊಳ್-ಘಡಿ ಬರಿ ಕರುಂಕ್ ಪ್ರಯತ್ನ್ ಚಲಯಾಂ, ಕಾಂಣ್ ಮೊಳ್-ಘಡಿ ಕೆದ್ನಾಯ್ ಭೊದ್ ಕರಿನಾ.





ಭುರ್ಗ್ಯಾಂಚಿ ಚಾಲ್-ಚಮ್ಯಾಣ್ ರೂಪಿತ್ ಕಲಾ

ಲ್ಹಾನ್ ಭುರ್ಗ್ಯಾಂಚಿಂ ಮಧುರ್ ಉಲೊವ್ಣೆಂ, ಮುಗ್ಡ್ ಹಾಸೊ, ಪೊಕ್ರಿಪಣಾಂ ಪಳೆತಾನಾ ಕೊಣಾಯ್ಕಿ ಖುಶಿ ಭೊಗ್ಚಿ ಸಹಜ್. ತಾಂಕಾಂ ಚೊಕ್ಲೆಟಾಂ ದಿತಾಸ್ತಾನಾ ತಿಂ ಘೆವ್ನ್ 'ಥ್ಯಾಂಕ್ ಯೂ' ಮ್ಹಣ್ ನೆಣೆಂ ಭುರ್ಗಿಂ ಸಾಂಗ್ತಾನಾ ವಾ ತಾಣಿಂ ಪೊಕ್ರಿಪಣಾಂ ಕಲ್ತಾನಾ ತಾಣಿಂ ಮಾಮ್ಮಿಕ್ ಗುಡ್ಡಾಯ್ಲಾರ್ ತೊಂಡ್ ಫುಗೊವ್ನ್ ಸೊರಿ ಮಾಮ್ಮಿ ಮ್ಹಳ್ಳಾರ್ ಖಿಂಚ್ಯಾ ಆವಯ್ಕ್ ವಾ ಪಳೆತಲ್ಯಾಂಕ್ ಖುಶಿ ಜಾಯ್ನಾ? ಸೌಜನ್ಯಭರಿತ್ ನಡೆಂ ಭುರ್ಗ್ಯಾಂಚ್ಯಾ ನೆಣ್ಣಾವಣಾಕ್ ಖರೆಂ ರೂಪ್ ದಿತಾ.

ಭುರ್ಗೆಂ ವಾಡೊನ್ ಯೆತಾನಾ ಸೊಸ್ತಿಕಾಯ್, ಸಂಯಮ್ ವ್ಹಡಿಲಾಂಕ್ ಗರ್ಜ್. ಭುರ್ಗ್ಯಾಂಕ್ ಶಿಸ್ತ್, ನೀತ್, ನಡೆಂ ಹೆರ್ ಸಂಗಿ ಶಿಕಯ್ತಾಸ್ತಾನಾ ಸೊಸ್ತಿಕಾಯ್ ಸಾಂಬಾಳ್ಚಿ ಗರ್ಜ್ ಆಸಾ. ಎಕ್ದಮ್ ಲ್ಹಾನ್ ಭುರ್ಗ್ಯಾಂಕ್ ಚಾಲ್-ಚಮ್ಯಾಣ್ ಶಿಕಂವ್ಣೆಂ ಚಿಕ್ಲೆ ಕಡ್ಲಾಂಚಿ ಗಜಾಲ್ ತರೀ ತಾಂಕಾಂ ಲ್ಹಾನ್ವಣಾರ್ಚ್ 'ಆಶೆಂ ಕೆಲ್ಯಾರ್ ಬರೆಂ, ತಶೆಂ ಕೆಲ್ಯಾರ್ ಬರೆಂ, ಹೆಂ ಸಮಾ ನ್ಹಯ್' ಮ್ಹಣ್ ಮೊಗಾನ್ ಸಾಂಗ್ಲಾರ್ ಭುರ್ಗ್ಯಾಂಚ್ಯಾ ತ್ಯಾ ವಾಡೊನ್ ಯೆಂವ್ಚ್ಯಾ ಮತಿಂತ್ ಹೆಂ ಪೂರಾ ಮ್ಹೊರ್ ಮಾರ್ಲಾಪರಿಂ ರೊಂಬ್ರಾ.

ಪ. ಜೆ. ಎಫ್. ಡಿಸೋಜ



ಭುರ್ಗೆಂ ವಾಡೊನ್ ಯೆತಾನಾ ಖಿಂಚಿಂ ಬರೆಂ ಖಿಂಚಿಂ ಪಾಡ್ ಮ್ಹಳ್ಳೆಂ ವಿಶ್ಲೇಷಣ್ ಕರುಂಕ್, ಸಮ್ಮೊನ್ ಘೆಂವ್ಕ್ ಸಕ್ತಾ. ಸೌಜನ್ಯಭರಿತ್ ಚಾಲ್-ಚಮ್ಯಾಣ್ ಭುರ್ಗ್ಯಾಂಕ್ ವ್ಹಡಿಲಾಂನಿ ಶಿಕಂವ್ಚ್ಯಾ ದ್ವಾರಿಂ ಪ್ರಜ್ಞಾವಂತ್ ವ್ಯಕ್ತಿ ಜಾವ್ನ್ ಭುರ್ಗೆಂ ವಾಡ್ತಾ, ತಿಕ್ಲೆಂಚ್ ನ್ಹಯ್ ಏಕ್ ಆವಯ್ ಜಾವ್ನ್ ಭುರ್ಗ್ಯಾಂಕ್ ಉತ್ತೀಮ್ ಗೂಣ್, ಶಿಸ್ತ್, ಬರೆ ಸಂದೇಶ್ ಶಿಕಯಿಲ್ಲಿ ಯಶಸ್ವಿ ವ್ಹಡಿಲಾಂಚಿ ಜಾತಾ. ತರ್, ಆವಯ್ಣಾಕ್ ಕಿತ್ಲೆಂ ಊಂಚ್ ಮಟ್ಪಾಚಿಂ ನ್ಹಯ್‌ಗೀ?

ಘೊಡಿಂ ಕಾನಿಂ ಉತ್ರಾಂ:

ಭುರ್ಗ್ಯಾಂಕ್ ಆಪ್ಲಿ ಆವಯ್ ತಸೊಚ್ ಬಾಪಯ್ 'ರೋಲ್ ಮೊಡಲ್'. ಭುರ್ಗೆಂ ಆದರ್ಶ್ ವ್ಯಕ್ತಿ ಜಾಯ್ ತರ್ ತುಮ್ಚೆ ಥಂಯ್ ತಸಲೆ ಆದರ್ಶ್ ಗೂಣ್ ಆಸ್ಚೆ ಭಾರಿಚ್ ಗರ್ಜೆಚಿಂ. ತಶೆಂ ತುಮ್ಚ್ಯಾ ಭುರ್ಗ್ಯಾಂ ಥಂಯ್

ಧನ್ ದಿವಾಂ ಜಾಯ್ಚ್ಯಾ ವಸ್ತು ಮೊಲಾಣ್ ಘೆಂವ್ಕ್ ಉಪ್ಕಾರಾಣ್ ಪಡ್ತಾ ತುಂ ಖರೆಂ, ಪೂಣ್ ತ್ಸಪ್ತಿ ಆನಿ ಧಾದೊಣ್ತುಂ ಘೆಂವ್ಕ್ ಸಕಾತಾ

ತುಮಿ ಆಶೆಂವ್ಚೆ ಗೂಣ್, ಆದರ್ಶ್, ಬರಿ ಚಾಲ್-ಚಮ್ಯಾಣ್ ಫೊಂಪ್ಚ್ಯಾ ಆದಿಂ ತುಮಿ ತ್ಯಾ ಧೈಯಾಚ್ಯಾ ಮನೋಭಾವಾನ್ ಆಸಾಜೆ ತಶೆಂಚ್ ಜಿಯೆಜೆ.

ಏಕ್ ಪಾವ್ಲಿಂ ಸಾಂಗ್ಲಲ್ಯಾ ಕೂಡ್ಲೆ ತೆಂ ಸಮ್ಜೊನ್ ಘೆವ್ನ್ ಪಾಳುಂಕ್ ಭುರ್ಗಿಂ ಕಾಂಯ್ ತಿತ್ತಿಂ ಜ್ವಾನ್‌ವಂತ್ ನ್ಹಯ್. ಲ್ಹಾನ್ ಭುರ್ಗ್ಯಾಂಕ್ ಕಿತ್ತಿ ಶಿಸ್ತ್ ಶಿಕಯ್ಲ್ಯಾರೀ ತೆಂ ಮಿರೊನ್ ಚಲ್ಲೆಂ ತಾಂಚ್ಯಾ ತ್ಯಾ ಪ್ರಾಯೆಚೊ ಏಕ್ ಸಹಜ್ ಗೂಣ್. ದೆಕುನ್ ತಸಲ್ಯಾ ಸಂದರ್ಭಾಂನಿ ಭುರ್ಗ್ಯಾಂಕ್ ಮೊಗಾನ್, ಹಾಳ್ವಾಯೆನ್ ಸಮ್ಜಾಯ್ಲ್ಯಾರ್ ಭುರ್ಗಿಂ ಆಯ್ಕತಾತ್ ಆನಿ ಸಮ್ಜಾತಾತ್. ಪೂಣ್ ತಾಂಚಿ ಚಾಲ್-ಚಮ್ಯಾಣ್ ಪರ್ತ್ಯಾನ್ ಚುಕೊಂಕೀ ಮರೊ. ಕಿತ್ಯಾಕ್ ಭುರ್ಗ್ಯಾಂಕ್ ಸಮ್ಜಣೆಚೆಂ ಮಟ್ ತಿತ್ಲ್ಯಾ ಗುಂಡಾಯೆಚೆಂ ಆಸಾನಾ. ಪೂಣ್ ಹ್ಯಾ ವಿಶಿಂ ತವಳ್ ತವಳ್ ಸಾಂಗ್ಲಲ್ಯಾನ್ ವಾ ಕರ್ನ್ ದಾಕಯ್ಲ್ಯಾನ್ ಭುರ್ಗಿಂ ಕ್ರಮೇಣ್ ಹಾಕಾ ಹೊಂದೊನ್ ವೆತಾತ್. ಭುರ್ಗ್ಯಾಂಕ್ ಭೆಷ್ಪಾಂವ್ಚೆಂ, ಜೋರ್ ಕರ್ಚೆಂ, ಧಂಕ್ಲೊ ಮಾರ್ಚೆಂ ಬರೆಂ ನ್ಹಯ್. ಆಶೆಂ ಕೆಲ್ಲ್ಯಾನ್ ಭುರ್ಗಿಂ ಎಕ್ವಮ್ ಹಟ್ಟಿ ಜಾತಾತ್.

ಹೆರಾಂಕಡೆ ಗೌರವಾನ್, ಮರ್ಯಾದಿನ್ ಕಶೆಂ ವ್ಯವಹರುಂಚೆಂ ಮ್ಹಳ್ಳಾವಿಶಿಂ ಭುರ್ಗ್ಯಾಂಕ್ ತವಳ್ ತವಳ್ ವಾ ಗರ್ಜ್ ಪಡ್ತಾನಾ ತಿಳ್ಕುಂಚೆಂ ಬರೆಂ, ವ್ಹಡಾಂಕ್ ಅಂಕಲ್, ಆಂಟಿ ಮ್ಹಣ್ ಆಪಂವ್ಚಿ ಸವಯ್ ಭುರ್ಗ್ಯಾಂ ಥಂಯ್ ರುತಾ ಕರಾ. ತಶೆಂಚ್ ಹೆರಾಂಗೆರ್ ಗೆಲ್ಲಾವೆಳಿಂ ಸಾರ್ವಜನಿಕ್ ಜಾಗ್ಯಾಂನಿ ವರ್ತನ್ ಕಶೆಂ ಆಸಾಜೆ ಮ್ಹಣ್ ಸರಳ್ ರಿತಿನ್ ಸಾಂಗಾ. ತುಮ್ಚ್ಯಾ ಘರಾ ಚೊಕ್ಟೆ ವಾ ಹೆರ್ ಕಿತೆಂಯ್ ಖಾಣ್ ಖಾಪ್ನ್ ಜಾತಚ್ ತಾಚೆಂ ತೆಂ ಭಾಂಖ್ಣಿಂ ಕಾಗಾದ್ ವಾ ಹೆರ್ ಕಸಲೊಯ್ ಕೊಂಯ್ತ್ ಆಸ್ತಾರ್, ಕೊಂಯ್ಚ್ಯಾ ಬಾಸ್ಕೆಟ್‌ಚ್ ಫಾಲಿಜೆ ಮ್ಹಣ್ ತುಮಿ ಭುರ್ಗ್ಯಾಂಕ್ ಶಿಕವ್ನ್ ವಾ ಸಾಂಗೊನ್ ದಿಲ್ಯಾರ್ ಭುರ್ಗಿಂ ಹೆರಾಂಗೆರ್ ಗೆಲ್ಲಾವೆಳಾ ತ್ಯಾಚ್ ಪರ್ಮಾಣೆಂ ಕರಾ.

ಭುರ್ಗಿಂ ಚಿಕ್ಲೆ ಪಾಡ್ ವರ್ತನ್ ದಾಕಯ್ತಾತ್ ತರ್, ತಾಂಕಾಂ ಭೆಷ್ಪಾಯ್ಲ್ಯಾಂ ಬರೆ ರಿತಿನ್ ಸಮಾಧಾನೆನ್ ಸಾಂಗಾ. ಹ್ಯಾ ವಿಶಿಂ ನಿರ್ಲಕ್ಷ್ಯ ನಾಕಾ. ಹೆರಾಂ ಮುಕಾರ್ ಕಿತೆಂಚ್ ಉಲೊಂವ್ಕ್ ವಚಾನಾಕಾತ್. ಭುರ್ಗಿಂ ಎಕ್ಸುರೆಂ ಆಸ್ಲಲ್ಯಾ ವೆಳಾ ತಸಲ್ಯಾ ಪಾಡ್ ವರ್ತನಾ ಬದ್ಲಾಕ್.

ಕಶೆಂ ಆನಿ ಕಸಲ್ಯಾ ವರ್ತನಾಚಿ ವಾ ಚಾಲ್-ಚಮ್ಯಾಣೆಚಿ ಗರ್ಜ್ ಆಸ್ಲಿ ಮ್ಹಣ್ ಏಕ್ ದೋನ್ ಉದಾಹರಣಾಂ ಸಂಗಿಂ ಸಾಂಗಾ. ಆಶೆಂಚ್ ಭುರ್ಗಿಂ ತಾಚೆಂ ಕರ್ತವಾಂ ಮನರಾವರ್ತನ್ ಕರುಂಕ್ ಮರೊ. ಪೂಣ್ ತುಮಿ ಸಾಂಗ್ಲೆಂ, ತಿಳ್ಕುಂಚೆಂ ರಾವಯ್ಲ್ಯಾಂ ಹೆರ್ ದೃಷ್ಟಾಂತಾಂ ದೀವ್ನ್ ಬೂದ್ ಸಾಂಗಾ.

ತಶೆಂ ಮ್ಹಣ್ ಶಿಸ್ತ್, ಬರಿ ಚಾಲ್ ಮ್ಹಣ್ ಉಟ್ಲಲ್ಯಾ ಬಸ್ಲಲ್ಯಾಕ್ ಸಾಂಗ್ಲೆಂಯ್ ಸಾರ್ಕೆಂ ನ್ಹಯ್. ಭುರ್ಗ್ಯಾಂಕ್ ಇಲ್ಲೆಂ ಸ್ವತಂತ್ರ ಸಯ್ತ್ ಆಸೊಂದಿ. ಹೆಂ ಹಳ್ತಾನ್ ಆನಿ ಹಿತಾನ್ ಆಸೊಂದಿ.

ಭುರ್ಗ್ಯಾಂಚ್ಯಾ ಬರ್ಯಾ ನಡ್ಡಾಕ್ ತಾಂಚಿ ಪಾಟ್ ಥಾಮ್ಚೆನ್ ಪ್ರೋತ್ಸಾಹ್ ದಿಯಾ. ತ್ಯಾ ವಿಶ್ವಾಂತ್ ಹೊಗ್ಗಿಕ್ ಉಚಾರಾ. ಆಶೆಂ ಪ್ರಶಂಸಾ, ಹೊಗ್ಗಿಕ್ ದೀವ್ನ್ ಪ್ರೋತ್ಸಾಹ್ ದಿಲ್ಯಾರ್, ಉತ್ತೀಮ್ ಗೂಣ್, ಶಿಸ್ತ್, ಸೌಜನ್ಯಪಣಾಚಿ ಚಾಲ್-ಚಮ್ಯಾಣ್ ವಾಡಂವ್ಕ್ ಏಕ್ ಘಟ್ ಬುನ್ಯಾದ್ ಮ್ಹಣ್ಲೆತ್.

ಥೊಡೆ ಪಾವ್ಲಿಂ ಮ್ಹಾಕಾ ಚೆಂತುಂಕ್ ಯೆತಾ ಕೀ ರಾನಾಂತ್ಲ್ಯಾ ಕ್ರೂರ್ ಮನ್ಶಾತಿಂಕ್ ಆನಿ ಹೆರ್ ಮನ್ಶಾತಿಂಕ್ ಆಮಿ ಬೂದ್ ಶಿಕಯ್ಲ್ಯಾರ್ ತ್ಯೊ ಸಾಂಗ್ಲಲ್ಯಾಪರಿಂ ಕರ್ತಾತ್. ಹಸ್ತ್ ಸಯ್ತ್ ಮಾಹುತಾನ್ ತಿಳ್ಕಲ್ಯಾಪರಿಂ ಕರ್ತಾ ತರ್ ಮನ್ಶಾಸಂಯ್ಚ್ಯಾಚ್ಯಾ ಆಮ್ಕಾಂ ಕಿತೆಂ ಕರುಂಕ್ ಜಾಯ್ನಾ ವಾ ಪುಟುನಾ?

ಪೂಣ್ ಭುರ್ಗ್ಯಾಂಕ್ ಲ್ಹಾವ್ಣಣಾರ್ ಥಾವ್ನ್‌ಚ್ ಆಮಿ ತಾಂಕಾಂ ಬರೆಂ ಕರುನ್ ರೂಪಿತ್ ಕೆಲ್ಯಾರ್ ಖಂಡಿತ್ ಆಮ್ಚಿಂ ಭುರ್ಗಿಂ ಶೆಗುಣಾನ್ ವಾಡ್ತಲಿಂ ಆನಿ ತಾಂಚೊ ಫುಡಾರ್ ನಂದನ್ ಜಾತಲೊ. ○



ಹುಖಿಣ್ಯೆ ಸೊಡಯಾ

1. ಎದೊಸೊ ಪಿಲೊ ಎದೆಂ ವ್ಹಡ್ಲೆಂ ವೊಜೆಂ ವ್ಹಾಪಯ್ತಾ.
2. ಪಾಂಯ್ ನಾಸ್ತಾಂ ಚಲ್ತಾ, ಭುಜಾಂ ನಾಸ್ತಾಂ ವ್ಹಾಪಯ್ತಾ, ತೋಂಡ್ ನಾಸ್ತಾಂ ಉಲಯ್ತಾ.

ಜಾಪಿ: 1. ರಾಂದ್ಲಿರ್ ಮೊಡ್ಡಿ, 2. ನ್ಹಂಯ್.





ವೃದ್ಧಾಂ ಥಂಯ್ ಭುರ್ಗಿ-ಮತ್

ಹಾಂವ್ ಎಕಾ ಇಸ್ಕೂಲಾಕ್ ಪಾವ್ಲೊಂ. ಎಲಿಮೆಂಟರಿ ಇಸ್ಕೂಲ್ ತೆಂ. ಏಕ್ ಆವಯ್, ತಿಚ್ಯಾ ಭುರ್ಗ್ಯಾಕ್ ಲೆಕ್ಟಾಂತ್ ಇಲ್ಲೆಲೆ ಉಣೆಂ ಮಾರ್ಕ್ ಮೆಳ್ಳ್ಯಾಪಾತಿರ್, ಸರಾಸರ್ ಬೊಬೊ ಮಾರ್ತಾಲಿ, ತಿಚ್ಯಾ ಭುರ್ಗ್ಯಾಕ್ ತಿ ಸಾಂಗಾಲಿ, “ಅಳೆ, ತುಂ ವ್ಹಡ್ಲೊ ಇಂಜಿನಿಯರ್ ಜಾತಾಯ್ ಮ್ಹಣ್ ಮ್ಹಜೆಂ ಸ್ವಪಾಣ್! ಪೂಣ್ ತುವೆಂ ಲೆಕ್ಟಾಂತ್ ಇಲ್ಲೆಲೆ ಮಾರ್ಕ್ ಕಾಡ್ಲಾರ್, ಆನಿ ಮುಕಾರ್ ಇಂಜಿನಿಯರ್ ಜಾಂವ್ಚೆಂ ಕಶೆಂ?” ಆನಿ ತ್ಯಾ ಭುರ್ಗ್ಯಾಚಿ ಪ್ರಾಯ್ ಪಾಂಚ್ ವರ್ಸಾಂ! ಪಾಂಚ್ ವರ್ಸಾಂ ಪ್ರಾಯ್‌ಚ್ ಭುರ್ಗ್ಯಾಕ್ ಇಂಜಿನಿಯರ್ ಕರುಂಕ್ ಭಾಯ್ರ್, ಸರ್ಲಾರ್, ಹಿ ಭುರ್ಗಿ-ಮತ್ ನ್ಹಯ್‌ಗೀ?

ಆನಿ ಏಕ್ ಭುರ್ಗಿ-ಮತ್ ಸಕ್ಕಡ್ ಭುರ್ಗ್ಯಾಂಕ್ ಇಂಜಿನಿಯರ್ ವಾ ದಾಕ್ಟರ್ ಜಾಂವ್ಚಿ ಮ್ಹಣ್ ಚಿಂತ್ಲೆಂ, ಹೆಂ ಸಾಧ್ಯ್‌ಗೀ? ಹೆಂ ಚಿಂತಾಪ್ ತ್ಯಾ ತ್ಯಾ ಭುರ್ಗ್ಯಾಚ್ಯಾ ವ್ಯಕ್ತಿತ್ವಾಕ್ ಸರಿ ಜಾಂವ್ಚೆಂ? ದೆವಾನ್ ಆಮ್ಕಾಂ ವೆವೆಗ್ಗೆ ರಚ್ಲಾಂ ತಾಕಾ ಮಹಿಮಾ ದೀಂವ್ಕ್, ತರ್ ದೆವಾನ್ ಮ್ಹಾಕಾ ಎಕಾ ಧೈಯಾಕ್ ರಚ್ಲಾಂ. ಹೊ ಧೈಯ್ ಮ್ಹಜ್ಯಾ ಜಿವಿತಾಂತ್, ಹಾಂವೆಂ ರುತಾ ಕರಿಜಾಯ್, ಕಿತ್ಲೆ ಜಣ್

ಫ. ಡಾ| ಚಿರೊವ್ ಪಿಂಟೊ ಫಾಲ್ಕಾರ್



ದಾಕ್ಟರ್ಗಿ ಅಪೇರ್ ಕರಿನಾಸ್ತಾನಾ ಆನಿ ಖಿಂಚ್ಚಾಯ್ ಕಾಮಾರ್ ಆಸ್ತಾತ್, ಕಿತ್ಲೆಲೆ ಇಂಜಿನಿಯರ್, ಶಿಕಾಪ್ ಅರ್ಧ್ಯಾರ್‌ಚ್ ಸೊಡ್ನ್, ದುಸ್ರ್ಯಾ ವಾಟೆನ್ ಜೀವನ್ ಸಾರ್ತಾತ್.

ಏಕ್ ದೀಸ್, ಏಕ್ ಯುಕ್ತಗಾನಾಚೊ ಕಲಾಕಾರ್, ಮ್ಹಜೆಶಿಂ ಆಯಿಲ್ಲೊ, ತಾಚ್ಯಾ ಜೀವನಾ ವಿಶ್ಯಾಂತ್ ಉಲಯ್ತಾಸ್ತಾನಾ, ಹಾಂವೆಂ ತಾಕಾ ಮಹಿನ್ಯಾಕ್ ಕಿತ್ಲೊ ಪಾಗ್ ಮೆಳ್ತಾ ಮ್ಹಣ್ ವಿಚಾರ್ಲೆಂ, ಮಹಿನ್ಯಾಕ್ ದೇಡ್ ಹಜಾರ್ ಮ್ಹಣ್ ತಾಣೆಂ ಸಾಂಗ್ಲೆಂ. ದೇಡ್ ಹಜಾರಾಂತ್ ತುಂ ಕಶೆಂ ಜೀವನ್ ಸಾರ್ತಾಯ್ ಮ್ಹಣ್ ಹಾಂವ್ ವಿಚಾರಿ, “ದಾಕ್ಟರಾಬಾ, ಹೆಂ ಯುಕ್ತಗಾನಾ ಮ್ಹಾಕಾ ಏಕ್ ಪಿಶೆಂ! ಮ್ಹಣ್ ತೊ ಸಾಂಗಾಲಾಗ್ಲೊ, ಹರ್ಯೆಕ್ಲಾಕ್ ಆಮ್ಕಾಂ ಆಪಾಪ್ಲ್ಯಾ ಆಪೊವ್ಪ್ಯಾಚೆರ್ ವಾ ಕಾಮಾಚೆರ್ ಪಿಶೆಂ ನಾ ಜಾಲ್ಯಾರ್, ಆಮಿ ಖುಶಿ ವಾ ಸುಖಿ ಜಾಂವ್ಚೆಂನಾಂವ್.

ಅವಯ್-ಬಾಪಾಯ್ಚಿ ಶಿಕಾವ್ಣಿ ಸಂಸ್ಕಾರ್, ಮ್ಹಾಲ್ಪತ್ಯಾಂನಿ ಶಿಕಂವ್ಚಿ ವಿದ್ಯಾ ಸಮಾಜಾಂ ದಿಂವ್ಣಿ ಪಾಶ್, ಸರ್ವಾ ಬರಾಚ್ ಆಸ್ತಾ ಆಮಿ ಕಲಿ ಪಾಳಾಂವ್ ತಲಿ ವ್ಯಕ್ತಿತ್ವ್ ರೂಪಿತ್ ಜಾತಾ.

ವಿ ಕೊರೊನಾ ಆತಾಂ ತುಂ - ತಾಂಟ್ರಿ ಬಾ ತಾಂಟ್

ಜಾಲ್ಲ್ಯಾಂವ್ ಆಮಿ ಪಾಟ್ಲ್ಯಾ ವರ್ಸಾ ಥಾವ್ನ್ ವಿಜ್ಞತ್ ಉಲ್ಟಾಂವ್ ಆಮಿ ಸಬಾರ್ ತೆಂಪಾ ಥಾವ್ನ್ ಸ್ಥಗಿತ್ ಜಿಂತ್ಲೆಂ ಆಜ್ ನ್ಹಯ್ ಫಾಲ್ಟಾಂ ಜಾತಲೆಂ ಸರ್ವ್ ಸಾರ್ಕೆಂ ಪೂಣ್ ಫಾಂಕ್ಲೆಂನಾ ಸಂಸಾರಾಂತ್ ಕೀರ್ಣ್ ಭರ್ವತ್ಯಾಚೆಂ.

ಸಾಂಗ್ಲೆಂ ಆಸ್ಲೆಂ, ಆಮ್ಚೆರ್ ಕಿತ್ಯಾಕ್ ಯೆನಾಂಯ್? ಹುಸ್ನೊ ನಾ ಆಮ್ಚೊ, ಮೋಗ್ ನಾ ಬೆಲ್ಯಾಚೊ? ಪೂಣ್ ಘಡ್ಲೆಂ ದುಸ್ರೆಂಚ್ - ಆಜ್ ಹಾಂವ್ ಎಕ್ದುರೊ ಫಕತ್ ಹಾಂವ್ ಆನಿ ಮ್ಹಜೊ ಫುಟ್ಲೊ ಆಸೊ.



ಪ. ಫಾ. ರೋಬಿನ್ ಜೋರ್ಟನ್ ಸಾಂಪುರ್ಮಾಂಪಿರ್

ಲಾಗಿ ಭುಕ್ ಪೊಟಾಕ್,
ತಾನೆಲೊ ತಾಳೊ ಉದ್ಯಾಕ್
ನಿಸರೊ ಹಾತ್ ಬೊಲ್ಡಾಕ್,
ಪೂಣ್ ಕಿತೆಂಚ್ ನಾ ಆತಾಂ ಖರ್ಚಾಕ್.

ಜಿಂತ್ಲೆಂ ಮತೆಂತ್ ಜಾರ್ ದಿಸಾಂಜಿ ಹಿ ಜಣಿ
ಆಯ್ಕಾತಲೊ ಸಂಸಾರ್ ಸಗ್ಳಿ ಮ್ಹಜಿ ಕಾಣಿ
ಹೆಂ ಸಾಂಗ್ತಾನಾ ಜಾತಾ ಆಂಗಾಂತ್ ಕಾಂಪ್ಲಿ
ದೆಕುನ್ ಭಿತರ್ ಯೆತಚ್ ಸೊಧ್ತಾಂ ಹಾಂವ್ ನ್ಹಾಣಿ.

ಪೂಣ್ ಪಳೆತ್ ರಾವ್ಣೊ ಸರ್ಗಾ-ಸಂಸಾರಾಚೊ ಧನಿ
ಸಾಂಡುಂಕ್ನಾ ತಾಣೆಂ ಆಮ್ಕಾಂ ಎಕ್ದುರ್ಪಣಿಂ
ಪಾವ್ಲಿಂ ಆಮ್ಚ್ಯಾ ಗರ್ಜಾಂಕ್ ಕೋಣ್ ಮಣಿ
ದಿಲೊ ತಾಣೆಂ ಆಧಾರ್ ಉದಾರ್ಪಣಿಂ.

ಆತಾಂ ಆಯ್ಲಿಂ ನವೆಂ ವರಸ್ ಹೆಂ ದುಸ್ರೆಂಚ್ ಜಿಣೆಂ
ಸಂಪ್ಲಿಂ ಸೊಧ್ತಾಂ ಒಕ್ತಾಂಚಿಂ ಘಳಾಯ್ ವಿಣೆಂ
ಭಾಯ್ ಸಲ್ಲಿಂ ನರ್ಸಾಂ ತೊಪುಂಕ್ ಸುವಿ ಭಿಯಾವಿಣೆಂ
ಉದೆಲ್ಯೊ ಹಾಸೊ ಚಿಂತುನ್ ಕಿತ್ಯಾಕ್ ಜಾಲ್ಯಾಂವ್ ಸ್ಥಗಿತ್ ರಾಜಾಂವಾಂ ವಿಣೆಂ
ಸರ್ವ್ ತಯಾರಾಯೆನ್ ಆತಾಂ ಕೊರೊನಾ ತುಂ ತಾಂಟ್ರಿ ಬಾ ತಾಂಟ್.

ಜುಟುಕಾಂ

ದೋನ್ ಬೂಕ್

ಜೀವನ್ ಆನಿ ವೇಳ್ ಸಂಸಾರಾಂತ್ಲೆ ದೋನ್ ಬೂಕ್
ಜೀವನ್ ಶಿಕಯ್ತಾ ವೆಳಾಚೊ ಬರೊ ಪ್ರಯೋಗ್
ಆನಿ ವೇಳ್ ಶಿಕಯ್ತಾ ಜೀವನಾಂತ್ ಮೆಳ್ಳೊ ಸುಯೋಗ್

ಜಿವಿತ್

ವ್ಹಾಳೆಂ ಉದಾಕ್ ಕೆದ್ನಾಯೊ ಪಾಟಿಂ ವ್ಹಾಳಾನಾ
ತಶೆಂಚ್ ಆಮಿ ಜಿಯೆಲ್ಲೆಂ ಜಿವಿತ್
ದೆಕುನ್ ಕರ್ ತೆಂ ಖುಶಾಲ್ ಭರಿತ್!

ಪ. ಪ್ರೇಮ್ ಲೋಬೊ, ಮಿಲಾರ್

ರುಕಾರ್ ಬನ್ವಲ್ಲ್ಯಾ ಸರ್ಕಾಚ್ ಫಾಂಟೊ ವೊಡುನ್ ಪಡ್ಲೊ ಭೊ ಆನಾಪಾ, ತಾಚಿ ಪಾತ್ಕಣಿ ಆಪ್ಣಾ ಪಾಕಾಟ್ಕಾಕಿರ್
ಶಿವಾಯ್ ತ್ಯಾ ಫಾಂಟಾಕಿರ್ ನ್ಹಾಯ್, ತಶೆಂಚ್ ಆಮ್ಚ್ಯಾ ಶಾಧಿಯೆಕಿರ್ ಆಮ್ಚ್ಯಾ ಪಾತ್ಕಣಿ ಆಸೊಂದಿ.



ಭುಗ್ಯಾಂ ವಯ್ರ್ ವ್ಹಡಿಲಾಂಚೊ ಹುಸ್ಕೊ!



ಪೂತ್ ಕಾಲೇಜಿಂತ್ ಶಿಕ್ತಾಲೊ. ಪೂಣ್ ಕಾಲೇಜಿಂತ್ ತಾಚೆ ಚಾಲ್-ಚಮ್ಯಾಣ್ ತಿಶ್ಲಿ ಬರಿ ನಾತ್‌ಲ್ಲಾನ್ ಕಾಲೇಜಿಚ್ಯಾ ಪ್ರಿನ್ಸಿಪಾಲಾನ್ ಹ್ಯಾ ವಿದ್ಯಾರ್ಥಿಚ್ಯಾ ಬಾಪಾಯ್ಸ್ ಆಪ್ಲ್ಯಾಕ್ ಮೆಳೊನ್ ಉಲೊವ್ನ್ ವಹಾಜೆ ಮ್ಹಣ್ ಪುತಾಕಡೆ ಸಾಂಗೊನ್ ಧಾಡ್‌ಲ್ಲೆಂ. ಪ್ರಿನ್ಸಿಪಾಲಾನ್ ತಿಳ್ಸಿಲ್ಲಾ ಪ್ರಕಾರ್ ಬಾಪಯ್ ಆನಿ ಪೂತ್ ಕರ್ನ್ ಸಾಂಗಾತಾ ವಚೊನ್ ತಾಕಾ ಮೆಳ್ಳೆ. ಪ್ರಿನ್ಸಿಪಾಲ್ ವಿದ್ಯಾರ್ಥಿಚ್ಯಾ ಬಾಪಯ್‌ಕಡೆ ತಾಚೆ ಪುತಾ ವಿಶ್ಯಾಂತ್ ಥೊಡ್ಲೊ ಗಜಾಲಿ ಉಲಯ್ಲೊ.

ಪ್ರಿನ್ಸಿಪಾಲಾಚೆ ಭೆಟ್ ಜಾವ್ನ್ ಬಾಪಯ್ ಪೂತ್ ಸಾಂಗಾತಾ ತಾಂಚ್ಯಾ ಕಾರಾರ್ ಘರಾ ಪಾಟಿಂ ವೆತಾಲೆ. ವೆತಾನಾ ತಾಂಚೆ ಮಧೆಂ ಅಸೊ ಗಜಾಲಿ ಜಾತಾತ್. ಪ್ರಿನ್ಸಿಪಾಲಾನ್ ಆಪ್ಲ್ಯಾ ಪುತಾ ವಿಶ್ಯಾಂತ್ ಸಾಂಗ್‌ಲ್ಲೊ ಥೊಡ್ಲೊ ಗಜಾಲಿ ಆಯ್ಲೊನ್ ತಾಚೆ ತೊಂಡಾರ್ ಕಿತೆಂಗೀ ಎಕಾ ಥರಾಚಿ ಬೆಜಾರಾಯ್ ದಿಸ್ತಾಲಿ. ತೊ ಕಾರ್ ಧಾಂವ್ತಾಯ್ತಾಲೊ ತರೀ ಪ್ರಿನ್ಸಿಪಾಲಾಚಿಂ ಥೊಡಿಂ

ಶ್ರೀಮತಿ ಟ್ರೆಸ್ಸಿ ಪಿಂಟೊ
ಸಾಂ ಜುಜೆ ವಾಡೊ



ಉತ್ತಾಂ ತಾಚೆ ಮತಿಕ್ ಯೆತಾನಾ ಕಿತೆಂಗೀ ಭೊಗ್ಲಾಂ ಉಟೊನ್ ಮತಿಂತ್ ತಳ್ಳೆ ಉಟೊಂಕ್ ಸುರು ಜಾಲೆ. ದೆಕುನ್ ಪುತಾಕ್ ಉದ್ದೇಶುನ್ 'ತುಜ್ಯಾ ಪ್ರಿನ್ಸಿಪಾಲಾನ್ ಸಾಂಗ್‌ಲ್ಲೆಂ ತುವೆಂ ಆಯ್ಕಾಲಾಂಯ್‌ಮೊ? ತೆಂ ಪುರಾ ಆಯ್ಲೊನ್ ಮ್ಹಜಿ ತಕ್ಲೆ ಪಾಡ್ ಜಾಲ್ಯಾ ಮ್ಹಜ್ಯಾ ಜೀವನಾಂತ್ ಅಶೆಂ ಮ್ಹಾಕಾ ಆಯ್ಲೊಂಕ್ ಭೆಲ್ಕುಲ್ ಮೆಳೊಂಕ್ ನಾ. ಅವ್ಹಾನ್ ಭೊಗುಂಕ್ ಮೆಳ್‌ಲ್ಲೆಂ ನಾ'.

ಬಾಪಾಯ್ಸ್ ಅಶೆಂ ಸಾಂಗ್ತಾನಾ ಪೂತ್ ಕಾಂಯ್ ಜಾಂಯ್ತಾಲ್ಲಾಪರಿಂ ಭಾಯ್ರ್ ಪಳೆವ್ನ್ ಆಸ್‌ಲ್ಲೊ. 'ತುಜಾ ಲೆಕ್ಚರಸಾಂನಿ ಸಯ್ರ್ ತೆಂಚ್ ಸಾಂಗ್ಲಾಂ ನ್ಹಯ್‌ವೇ? ತುಜೆ ಸಾಂಗಾತಿ ಬರೆ ನಾಂತ್. ತುಂಯ್

ಪಾಂಯಾ ವಾಯ್ರ್ ಪಾಂಯ್ ಘಾಲಾಕ್ ಬಣ್ಣಿ ವ್ಹಳ್ಳಾರ್ ವ್ಹಳ್ಳಾಕ್ ಘಾಯ್ ಆಮ್ಚ್ಯಾ ಪಾಂಯಾರ್ ರಾವ್ಣೆಚ್ ಹೆರಾಂಚೊ ಹಾಣ್ ಧನಾಕ್ ಉಬ್ ರಾವ್ಣೆಚ್ ಶಿಕಂವ್ಣಿ ನಿಜಾಯ್ತಿ ವ್ಹಳ್ಳಾಕ್.

ತಾಂಚೆ ಸಾಂಗಾತಾ ಮೆಳೊನ್ ಸಿಗ್ಗಿತ್ ವೊಡ್ತಾಯ್, ಸೊರೊ ಪಿಯೆತಾಯ್, ಕ್ಲಾಸಿಕ್ ವೆಳಾರ್ ಯೀನಾಂಯ್ ಖಿಯ್, ಅಶೆಂ ಪಾಡ್ ಸಾಂಗಾತ್ ಕರುನ್ ವಾಯ್ ಸವಯೊ ತುಂ ಶಿಕ್ಲಾಯ್ ಖಿಯ್, ಹೆಂ ಪುರಾ ಕಸಲೆಂ ಆಯ್ಕಾತಾಂ ಹಾಂವ್?

‘ನಾ ಡ್ಯಾಡಿ ತಶೆಂ ಕಾಂಯ್ ನಾ, ತುಂ ಹ್ಯೊ ಲ್ಹಾನ್ ಸಂಗಿ ಪುರಾ ಭೆಷ್ಣೆಂ ತರೀ ವ್ಹಡ್ ಕರ್ತಾಯ್, ತೆ ಪ್ರಿನಿಪಾಲ್, ಲೆಕ್ಚರರ್ಸಾಂನಿ ಸಾಂಗ್ಲೆಂ ಅಶೆಂಚ್. ತೆ ಸಾಂಗೊನ್ಚ್ ಆಸ್ತಾತ್ ಆಮಿ ಲ್ಹಾನ್ ಆಸ್ತಾನಾ ಕಶೆಂ ಆಸ್ಲಾಂವ್ ತಶೆಂಚ್ ಆತಾಂಯ್ ಆಸಾಜೆ ಮ್ಹಣ್ ಸಮ್ಜಾಯ್ತಾತ್, ಅಶೆಂ ಸಾಂಗೊನ್ ಬಾಪಾಯ್ಕ ಸಮಾಧಾನ್ ಕರುಂಕ್ ಪಳೆತಾ.

‘ತಶೆಂ ಸಾಂಗಾನಾಕಾ ಪುತಾ, ತಾಣೆಂ ಅಖೀಕ್ ಸಾಂಗ್ಲೆಂ ಉತ್ರಾಂ ಕಿಶೆಂ ಮ್ಹಣ್ ತುಕಾ ಸಮ್ಜೊಂಕ್ ನಾಂತ್‌ಗಿ? ಮ್ಹಾಕಾ ತೆಂ ವಿಸ್ತೊಂಕ್‌ಚ್ ಸಾಧ್ಯ್ ನಾ, ತುಜೊ ಪೂತ್ ವಾಟ್ ಚುಕೊನ್ ವೆತಾ, ತೊ ಅಸೊಚ್ ಮುಕಾರ್ ಗೆಲ್ಯಾರ್ ತಾಕಾ ಖಂಡಿತ್ ಭವಿಷ್ಯ್ ನಾ, ತಾಕಾ ಕೊಲೆಜಿ ಥಾವ್ನ್ ಕಾಡಿಜೆ ಪಡ್ತಾ, ಅಶೆಂ ಸಾಂಗ್ಲೆಂ ತುಕಾ ಆಯ್ಕೊಂಕ್ ನಾಂಗೆ?’ ಬಾಪಾಯ್ಚ್ ಮನಾಂತ್ ಕಿಶೆಂಗೆ ಏಕ್ ಖಿಂತ್, ತಾಳ್ಕಾಂತ್ ಏಕ್ ಭೆಂ ಉಟೊನ್ ದಿಸ್ತಾಲೆಂ.

‘ವ್ಹಯ್ ಡ್ಯಾಡಿ ತುಕಾ ಅಭಿಮಾನ್ ಹಾಡ್ಲೆಂ ಕಾವ್ ಹಾಂವೆಂ ಖಂಡಿತ್ ಕರುಂಕ್ ನಾ ವ್ಹಯ್, ಪೂಣ್ ಮ್ಹಾಕಾ ಮ್ಹಜೆ ಈಷ್ಟ್ ಜಾಂವ್ಚೆ ನ್ಹಯ್‌ವೇ? ತಾಂಚೆ ಸಾಂಗಾತಾ ಮೆಳೊನ್ ಗಮ್ಮತ್ ಕರಿಜೆ ಮ್ಹಣ್ ಭೊಗ್ತಾ, ತಶೆಂ ತಾಂಕಾಂ ಸೊಡುಂಕ್ ಜಾಂವ್ಚೆ ನ್ಹಯ್‌ವೇ? ದೆಕುನ್ ಡ್ಯಾಡಿ ತುಂ ಚಡ್ ಮಾಂಡ್ಲೊ ಹುನ್ ಕರಿನಾಕಾ, ಹಾಂವ್ ವಾಟ್ ಚುಕೊನ್ ವೆತಾಂ ಮ್ಹಣ್ ತುಂ ಕಿಶೆಂಗೆ ಚೊಕ್ ಚಿಂತ್ರಾಯ್, ಹಾಂವ್ ಕಸೊಯ್ ಪಾಟಿಂ ಬರ್ಯಾ ವಾಟಿಕ್ ಯೆತಲೊಂ’.

ಕಾರ್ ಮುಕಾರ್ ವಚೊನ್ ಆಸ್ಲೆಂ, ತಿತ್ಲಾರ್ ಪೂತ್, ‘ಡ್ಯಾಡಿ ಹೆಂ ಕಾರ್ ತುಂ ಖಿಂಚ್ಯಾನ್ ವ್ಹರ್ತಾಯ್? ತುಜಿ ಮತ್ ಖಿಯ್ ಆಸಾ, ಆಮಿ ಘರಾ ವೆಚೆ ವಾಟ್ ಹಿ ನ್ಹಯ್, ಆಮಿ ತ್ಯಾ ವಾಟಿನ್ ವಚಾಜೆ ಆಸ್ಲೆಂ, ತುಂ ಕಿಶೆಂ ದುಸ್ರ್ಯಾಚ್ ವಾಟಿನ್ ಮುಕಾರ್ ವೆತಾಯ್?’ ‘ಕಾಂಯ್ ವ್ಹಡ್ ನ್ಹಯ್, ಹಾಂವ್ ಮುಕಾರ್ ಥಂಯ್

ಕಾರ್ ಗುಂವ್ಡಾಯ್ತಾಂ, ಆಮಿ ಪಾಟಿಂ ವಚ್ಯೆತ್ ನ್ಹಯ್‌ಗೀ?’

‘ಆಮಿ ಯೆದೊಳ್‌ಚ್ ಸುಮಾರ್ 2 ಕಿ.ಮೀ, ಪಯ್ ಪಾವ್ಲಾಂವ್, ತುವೆಂ ಕಾರ್ ಥಂಯ್ ಗುಂವ್ಡಾಚೆಂ ಆಸ್ಲೆಂ, ಪೂಣ್ ಮುಕಾರ್ ವಚೊನ್ ಗುಂವ್ಡಾಯ್ತಾಂ ಮ್ಹಣ್ತಾಯ್, ಆಮಿ ಅಶೆಂಚ್ ಮುಕಾರ್ ಗೆಲ್ಯಾರ್ ಪಾಟಿಂ ಘರಾ ವಚೊಂಕ್ ಮಸ್ತು ಕಷ್ಟ್ ಜಾತಲೆ’.

ಹೆಂ ಪುತಾಚೆಂ ಉಲೊವ್ಣೆಂ ಆಯ್ಕೊನ್ ವಾಟಿಕ್‌ಚ್ ದೀಷ್ಟ್ ಫಾಲ್ಸ್ ಆಸ್ಲೊ ಬಾಪಯ್ ತೋಂಡ್ ಗುಂವ್ಡಾನ್ ಪುತಾಚ್ಯಾ ತೊಂಡಾಕ್ ಪಳೆಂವ್ಕ್ ಪಡ್ಲೊ, ‘ವ್ಹಯ್ ಪುತಾ ಆಡ್ ವಾಟಿನ್ ಆಮಿ ಕಿಶೆಂ ಮುಕಾರ್ ವೆತಾಂವ್‌ಗಿ ತಿತ್ಲೆಂಚ್ ಪಾಟಿಂ ಯೆಂವ್ಕ್ ಬಾರಿಚ್ ಕಷ್ಟ್, ಘರಾ ವೆಚೆ ವಾಟ್ ಚುಕ್ಲೆ ಮ್ಹಣೊನ್ ತುಂ ಇತ್ಲೊ ತುಜೊ ಮಾಂಡ್ಲೊ ಹುನ್ ಕರ್ತಾನಾ, ತುಂ ಭಿಯೆತಾನಾ ತುಜ್ಯಾ ಜೀವನಾಚಿ, ಫುಡಾರಾಚಿ ವಾಟ್ ತುಂ ಚುಕೊನ್ ವೆತಾನಾ, ಬಾಪಯ್ ಜಾಲ್ಲ್ಯಾ ಮ್ಹಾಕಾ ಕಿಶೆಂ ಭೆಂ ಆನಿ ಭಿರಾಂತ್ ಉಬ್ತಾತಾ ಮ್ಹಳೆಂ ತುಂ ನೆಣಾಂಯ್?’

ಬಾಪಾಯ್ ಸಾಂಗ್ಲ್ಯಾ ಹ್ಯಾ ಉತ್ರಾಂಚೊ ಅರ್ಥ್ ಪುತಾಕ್ ಕಳಿತ್ ಜಾಲೊಗಿ ನಾಂಗೆ? ಪೂಣ್ ಹ್ಯಾ ತರ್ನಾಟ್ಯಾಕ್ ಅರ್ಥ್ ಖಂಡಿತ್ ಜಾಂವ್ಚೆಚ್.

ತರ್ನಾಟ್ಯಾಲ್ ಭುರ್ಗ್ಯಾಂಕ್ ಥೊಡ್ಲೊ ಸಂಗಿ ಆಕರ್ಷಣ್ ಕರ್ತಾತ್, ತಶೆಂ ಜಾಲ್ಲ್ಯಾನ್ ತರ್ನಾಟಿ ಬರೊ ಸಂಗಿ ಸೊಡ್ನ್ ಆಡ್ ವಾಟಿಕ್ ವೆಚಿ ಸಾಧ್ಯತಾ ಚಡ್, ತಶೆಂ ತರ್ನಾಟ್ಯಾಂನಿ ಹೆಂ ಪುರಾ ಸಮ್ಜೊನ್ ಸಾಕ್ಯಾ ವಾಟಿಕ್ ಜಾತಾ ತಿತ್ಲಾ ವೆಗ್ಲಿಂ ಪಾಟಿಂ ಆಯ್ಲಾರ್ ಬರೆಂ, ಮುಕಾರಿಂ ಕೆದಾಳಾಗಿ ಸಮಾ ಜಾತಲೆಂ ಮ್ಹಣ್ ಚಿಂತುನ್ ಆಮಿ ತ್ಯಾಚ್ ಆಡ್ ವಾಟಿನ್ ಗೆಲ್ಯಾರ್ ಪಾಟಿಂ ಸಾಕ್ಯಾ ವಾಟಿಕ್ ಯೆಂವ್ಕ್ ತಿ ಖಂಡಿತ್ ಕಷ್ಟಾಂಚಿ ಗಜಾಲ್ ಮ್ಹಣ್ತಾತ್, ತಶೆಂ ಜಾಂವ್ಚ್ಯಾಕ್ ನಜೊ, ದೆಕುನ್ ಆತಾಂಚ್ ಸಾರ್ಕೆಂ ಜಾಲ್ಯಾರ್ ಸರ್ವಾಂಕ್ ಬರೆಂ, ತರ್ನಾಟ್ಯಾಂಚೊ ಫುಡಾರ್ ಪಿಡ್ಡಾರ್ ಜಾಂವ್ಚ್ಯಾ ಬದ್ಲಾಕ್ ತಾಂಚೊ ಫುಡಾರ್ ನಂದನ್ ಜಾತಲೊ, ಆವಯ್-ಬಾಪಾಯ್ಚೆಂ ಸ್ವಪಾಣ್ ಜ್ಯಾರಿ ಜಾವ್ನ್ ತಿಂ ಸಂತೊಸಾನ್ ದೀಸ್ ಸಾರ್ಲೆಂ.

(ತರ್ಜುಮೆ: ವಾಟ್‌ಆಪಾಂತ್ಲಿ ಕಾಣೆ)

ಸ್ಕೃತಿ ಜೀವ್ ಆಸ್ತಾನಾ ಮುಯಾಂಕ್ ಉತಾ ಪೂಣ್ ಸ್ಕೃತಿ ಮೆಲ್ಚೊ ಮಜಿರ್ ತ್ಯಾಚ್ ಮುಯೊ ಸುಸ್ಥಾಂಕ್ ಉತಾಚ್ ಮೆಳ್ ಆನಿ ಸಂದ್ಭಾಕ್ ಕೆಲ್ಯಾಯ್ ಬದ್ಲಾಂಕ್ ಸಕ್ತಾತ್.



A child - a new born babe is a gift from God. Everyone loves children. They are bubbly, cute, chubby, innocent, full of life, jovial, full of happy smiles and laughter.

Children bring a lot of joy not only to their parents but also to others like relatives, neighbours, family friends and teachers.

After marriage and when a couple begets a child it becomes "a bundle of their joy". They love, feed, teach their child and make it grow.

Children are born with the hereditary traits of their parents and in God's image. After childhood and other stages of life children grow with into adulthood and they get married and beget children themselves. This process takes place as God's plans to create generations.

✦ Carolyn Lobo
Fathima Ward



As an experienced teacher I have gained a lot from them especially their respect, love, generosity and admiration.

Jesus has said the Gospels - that unless you become like a child you cannot enter the kingdom of heaven.

Children teach us some good qualities like honestly, innocence, obedience, unity to name a few.

So lets imitate the good points of children not forgetting our childhood phases. Since 'child is the father of man'. Lets be like little children accepting our challenges joyfully.

ಜಿವಿತಾಚೊ ಘುಟ್

1. ಹಾಯ್, ಜಿವಿತಾ, ಕಿತೆಂ ತುಜೊ ಘುಟ್
ಕಿತೆಂ ಸಾಂಗ್ತಾಯ್, ತುಂ ಮ್ಹಾಕಾ ಆನಿ ತಾಕಾ
ಘೊಡಿ ಸುತೆಗಾಯ್, ಘೊಡಿಂ ಖರ್ಗಾಂ
ಉಪ್ರಾಂತ್ ಅಖೇರ್ ಸರ್ವಸ್ವ್
2. ಸರ್ವಸ್ವರಾನ್ ದಿಲೆಂ ಸರ್ವ್ ಬರೆಂ,
ಪೂಣ್ ಮನ್ಶಾ ಜಿವಿತ್ ಜಾಲೆಂ ಖೊಟೆಂ
ದೆಂಪ್ಲಾರ್ ಆನಿ ತಾಚ್ಯಾ ದುಶಾಂಚೆ,
ಸರ್ವಯ್ ಕಾಳಾರ್ ನಿರಾಶಾ, ಕಳ್ಳಳೆ, ವಳ್ಳಳೆ
3. ಮನ್ಶಾ ತುಜೆ ಭಿತರ್ಚ್ ಆಸಾ ಬರೆಂ ಆನಿ ಖೊಟೆಂ
ಆಪ್ಲಾವ್ಯೆತ್ ತುಕಾ, ಜಾಯ್ ತರ್ ಬರೆಂ, ನಾಂ ತರ್ ಖೊಟೆಂ,
ಕಿತೆಂ ತುಜೆ ಜೀಣ್, ಚಿಂತುನ್ ಪಳೆ
ರಾಗಾರ್ ಫಾಲಿನಾಕಾ ರಚ್ಕಾರಾಕ್.
4. ಝುಜ್, ದುಃಖ್, ನಿರಂತರ್ ಪ್ರಯತ್ನ್
ಹೆಂ ಜಾವ್ನಾಸಾ ಜಿವಿತಾಚೊ ವ್ಹಡ್ ವಾಂಟೊ
ಹಾಂಗಾ ಸೊಧಿನಾಕಾ, ಸಂತೊಸ್ ಜಿವಿತಾಚೊ
ಮೆಳ್ತಲೊ ಸರ್ಗಾರಾಜಾಂತ್, ತುಜೊ ಫಳ್, ಕಷ್ಟಾಂಚೊ
5. ಕಷ್ಟ್ ಆನಿ ಸುಖ್ ಆಸ್ಲೆಂಚ್
ತರ್ ಕಿತ್ಯಾಕ್ ರಡ್ತಾಯ್ ಹ್ಯಾ ಜಿವಿತಾಂತ್
ಹಾಸೊನ್ ಖೆಲೊನ್ ಜಿಯೆ
ದಿ ಪಯ್ಲೊ ಸ್ಲಾನ್ ದೆವಾಕ್ ಆನಿ ತಾಚ್ಯಾ ಉತ್ರಾಂಕ್
6. ಆಪ್ಲಾಯ್ ಪೂನ್ ಸರ್ಗಾರಾಜಾಂತ್
ಕರುನ್ ದಂಡ್ಲಿ, ಸಾಕ್ರಿಫಿಸ್, ಪ್ರಾಚಿತ್
ಘೊಡ್ಯೊ ಘಡಿಯೊ ಮಾತ್ ಹ್ಯಾ ಜಿವಿತಾಂತ್
ಉಪ್ರಾಂತ್ ಸರ್ವ್ ಮೌನ್, ನಿಶಬ್ದ್
ಉರ್ದೆಲೆಂ ಸಾಸಾಣ್ ಜಿವಿತ್ ಆನಿ ಆತ್ಮೊ ಮಾತ್
7. ನಾಕಾ ಆಮ್ಕಾಂ, ಆಡ್ಪಾರ್ಲೆಂ ಫಳ್
ವ್ಹರ್ನ್ ಪಾಯ್ತಾ ಸಾಸ್ಣಾಚ್ಯಾ ಉಜ್ಯಾಂತ್
ಕಾಂತಾಳ್ಯಾಂ ಸರ್ವ್ ಖೊಟೆಂ ಆನಿ ಮ್ಹೆಳೆಂ
ಆಮರ್ ಜಾವ್ಣಾಂ ಸರ್ಗ್ ಆನಿ ಸಂಸಾರಿಂ.



ಶ್ರುತಿಮಯಾ ನಾ ಪಿ. ಡಿ'ಸೋಜ
ಸ್ಟ್ರಿಕ್ಟ್ ಮೇಲಿಸ್ ವಾದೊ



“WHERE THERE’S A WILL, THERE IS A WAY”

A woman found an eagle’s egg and placed it under a brooding hen. The eaglet hatched with the chickens and grew to be like them. It was unaware of its true potentialities as it was reared and nurtured among the chickens. So, it never learned to fly!

All of us have tremendous potentialities and capabilities, wonderful talents, untapped and unknown at times. By and large, most of us only utilize a small fraction of our total potentialities.

The sky is the limit for those who are ambitious. You can soar higher and higher each day if you are hardworking and enterprising. You have to leave your indelible footprints on the sands of time. You have to carve a niche for yourself in this world.

As the proverb: “Pitch your target to the stars” reminds us, you must have high ambitions and try to attain them by a strong determination and will power, with perseverance. After all, “Where there’s a will, there is a way”.

Dear young friends, as “Time and tide waits for no human being, you have to grab every opportunity to learn new things.

✍ Wilma D’Souza
Christ the King Ward



You cannot roll back time. Remember, time lost is lost forever. “Never leave till tomorrow, what you can do today”.

Remember, nothing is impossible for you. An important advice to all the young reader - do not be ever addicted to the Internet, Television and Mobile applications. There is a grave danger that the above will seriously affect your Academic performance, Moral behaviour and Relationship with God, your peers and your parents, who should always be your best friends in life.

Positive thinking enables you to build your personality, where as negative thinking can ruin your life. When a pessimist looks at a glass with some water he/she remarks, “the glass is half empty!” where as the optimist says, “Oh! the glass is half full! So be an optimist always, after all, we are born to win and not to lose.

“Be a Winner Always!” ○

QUOTES



FRIENDSHIP



ಟೀಚರ್ ದೀವ್ಯಾ ಕೃಷ್ಣಾ ಕಾಮತ್, ಕಚ್ಚಾ ಕಾಡ್ಕೆ ಜೊಡ್ಕೆಲ್ಲೆ ಪಂಚ್ಚಿ, ಹೆರಾಂ ಸುಗಿಂ ವಾಂಟುನ್ ಜೊವ್ನ್ ಗೂಣ್ಕಿ, ಆಸಿ ಬ್ರಕ್ರಿಪಣಾನ್ ದೆವಣ್ ಕೃಷ್ಣಾ ಆರಾಧುನ್, ಕೆದಿಂಕಾತೆ ಸಾಂಡುನ್ ಫಾಲಿಸಾ.



ಬಾಳಿತಾಂ

ಮಾಂಕೊಡ್

ಲಾಂಬ್ ಶಿಮ್ಪೆಚ್ಯಾ ಮಾಂಕ್ಡಾ ಮಾಮಾ
ರುಕಾರ್ ಚಡೊಂಕ್ ಆಮ್ಕಾಂ ಶಿಕಯ್
ರುಕಾಂನಿ ತುಜೆಪರಿಂ ಆಮಿ ಚಡ್ಲೆಲ್ಯಾಂವ್
ರುಚಿಕ್, ಗೊಡ್ಡಿಂ ಫಳಾಂ ಖಾತೆಲ್ಯಾಂವ್.

ಪರಿಸರ್

ಫುಲಾಂ-ಫಳಾಂಚಿಂ ಝಡಾಂ ಲಾಯಾಂ
ತಾಂಚಿ ಪಾಡಾವಳ್ ಬರ್ಲ್ಯಾನ್ ಕರ್ಯಾಂ
ಫುಲಾಂ-ಪಾನಾಂ ಹುಮ್ನೊನ್ ಕಾಡಿನಾಕಾತ್
ಸರ್ವಯ್ ಕಾಳಾ ತಾಂಚಿ ಜತನ್ ಕರಾತ್.

ಕಾಳೆಂ ಸುಕ್ಲೆಂ

ಕಾಳ್ಯಾ-ಧೊವ್ಯಾ ರೊಬಿನ್ ಸುಕ್ಲ್ಯಾ
ಉಡೊನ್ ಆಂಗ್ಲಾಂತ್ ಧಾಂವ್ತಾಯ್
ರಂಗ್ ತುಜೊ ಆಸಾ ಧೊವೊ-ಕಾಳೊ
ಮಧುರ್ ತುಜೊ ರಂಗೀನ್ ತಾಳೊ.

ಗೀಡ್

ಗೀದಾ ಸುಕ್ಲ್ಯಾ ಗೀದಾ ಸುಕ್ಲ್ಯಾ
ವಯ್ ಆಕಾಸಾರ್ ತುಂ ಉಬ್ತಾಯ್
ಸಾಂಗಾತಾ ಮ್ಹಾಕಾ ಆಪವ್ನ್ ವ್ಹರುನ್
ಅಂತ್ರಕಾರ್ ಉಬೊಂಕ್ ಮ್ಹಾಕಾಯ್ ಶಿಕಯ್.

ಪಿಸೊಳೆಂ

ಫುಲಾಂಚಿಂ ಮ್ಹೊಂವ್ ಚಿಂವೊನ್ ಪಿಸೊಳ್ಯಾ
ರಂಗಾಳ್ ಪಾಕಾಚೆ ಹಾಲವ್ನ್ ಭೊಂವ್ತಾಯ್
ಸಾಂಗ್ ಆಮ್ಕಾಂ, ತುಜೊ ಜಲ್ಮಾ ಗಾಂವ್
ಆಂಜಾ ಸಂಸಾರಾ ಧಾವ್ನ್ ಆಯ್ಲಾಯ್?

ಮಾಸ್ಕಿ

ಆಕ್ಶೇರಿಯಾಂತ್ಲ್ಯಾ ರಂಗಾಳ್ ಮಾಸ್ಕಿ
ಜಿವಿತ್ ತುಜೆಂ ಚಲ್ತಾ ಉದ್ಯಾ ಭತರ್
ಉದಾಕ್ ಆಪಡ್ಲ್ಯಾರ್ ಭಿಯೆತಾಯ್
ಉದ್ಯಾ ಧಾವ್ನ್ ಕಾಡ್ಲ್ಯಾರ್ ಮೊರ್ತಾಯ್.

ಪೆಟೊ

ಫರ್ ರಾಕ್ಟೆಂ ಕಾಮ್ ಕರ್ತಾಯ್
ಮೊಗಾನ್ ವೆಳೊನ್ ಖುಶಾಲ್ ಕರ್ತಾಯ್
ಪೆಟ್ಯಾ ತಸಲಿ ಮನ್ಶಾತ್ ನಾ ದುಸ್ತಿ
ವಿಶ್ವಾಸಿ ಆನಿ ಇಶ್ವಾಗತ್ ಮನ್ಶಾಕ್ ದಿಂವ್ಪಿ.

ನಾರ್ಲಾ ಮಾಡ್

ಲಾಂಬ್ ದೀಗ್ ನಾರ್ಲಾ ಮಾಡ್
ಸೊಭ್ತಾ ಪ್ವಡ್ಲ್ಯಾ ನಾರ್ಲಾ ಫಳಾಂನಿ
ನಾರ್ಲಾ ಭತರ್ ಗೊಡ್ಡಿಂ ಉದಕ್
ಭರ್ಲಾಂ ಕಶೆಂ ಜಾಣಾಂತ್ ತುಮಿ?

ಚಾನಿ

ಚಾನಿಯೆ, ಚಾನಿಯೆ, ಧಾಕ್ತುಲ್ಯಾ ಚಾನಿಯೆ
ಶಿಮ್ಪಿ ಹಾಲವ್ನ್ ರುಕಾರ್ ಉಡ್ತಾಯ್
ಪಾಟರ್ ತುಜ್ಯಾ ದಿಸ್ತಾತ್ ತೀನ್ ಗೀಟ್
ಸಾಂಗ್ ಆಮ್ಕಾಂ, ಆಯ್ಲ್ಯಾತ್ ತೆ ಕಶೆ?

ಮೂಯ್

ಮುಯೆ, ತುಜೆ ಮೂರ್ತ್ ಲ್ಹಾನ್
ಖಾಣ್ ವ್ಹಾವಯ್ತಾಯ್ ಕರುನ್ ಲಾಯ್ನ್
ದಾಸ್ತಾನ್ ಕರ್ಚೆಂ ತುಜೆಂ ಕಾಮ್
ಶಿಕಯ್ತಾಯ್ ತುಂ ಶಿಸ್ತೆಚಿಂ ಲಿಸಾಂವ್.

ಕೊಗುಳ್

ರಂಗ್ ತುಜೊ ಕಾವ್ಯಾಪರ್ನಿಂ ಕಾಳೊ
ಮಧುರ್, ಸುಂದರ್ ತುಜೊ ತಾಳೊ
ಸಾಂಗ್ ಆಮ್ಕಾಂ, ದಿಲಾಂ ಕೊಣೆಂ
"ಕುಹೂ" ಗಾಯಾನಾಚಿಂ ತಾಳ್ಯಾ ದೆಣೆಂ?

ಮೋರ್

ನಿಳ್ಕಾ ರಂಗಾಚಿ ಶಿಮ್ಪಿ ಫುಲಯ್ತಾನಾ
ಮೋರಾ, ತುಂ ಸೊಭಿತ್ ದಿಸ್ತಾಯ್
ಜಾಯ್ನಾ ತುಕಾ ಉಬೊಂಕ್ ಅಂತ್ರಕಾರ್
ನಾಚೊನ್ ಖುಶ್ ಆಮ್ಕಾಂ ಕರ್ತಾಯ್.

✍ ಮಾಟ್ಯಾ, ಮಿಲಾರ್



ವಾಚಾರವಾಚಾರ ಅರವಿಧಾರ್



ಸಮಾಲೋಚನಾ ಭೇಷಣೆ



ಪಬ್ಲಿಕ್ ಸರ್ಕಾರ್



ఆల్టిలయిటా సన్సార్



WHO ARE GRANDPARENTS?

Grandparents have no little children of their own.

They like other people's children.

A grandfather is a man, and a grandmother is a lady!

Grandparents don't have to do anything except be there when we come to see them.

They are so old they shouldn't play hard or run.

It is good if they drive us to the shops and give us money.

When they take us for walks, they slow down past things like pretty leaves and caterpillars.

They show us and talk to us about the colors of the flowers and also why we shouldn't step on 'cracks.'

They don't say, 'Hurry up.'

Usually they are fat but not too fat to tie your shoes.

They wear glasses and funny underwear. They can take their teeth and gums out.

Grandparents don't have to be smart.

They have to answer questions like 'Why isn't God married?' and 'How come dogs chase cats?'

When they read to us, they don't skip.

They don't mind if we ask for the same story over again.

Everybody should try to have a grandmother, especially if you don't have television because they are the only grownups who like to spend time with us...

They know we should have snack time before bed time.

They say prayers with us and kiss us even when we've acted bad.

Grandpa is the smartest man on earth!

He teaches me good things, but I don't get to see him enough to get as smart as him!

A 6-year-old was asked where his grandma lived.

"Oh," he said,

"She lives at the airport", and when we want her, we just go get her. Then when we're done having her visit, we take her back to the airport."

Send this to other grandparents, almost grandparents, or send it to everyone.

It will make their day.

Collection by: **Smt. Tr**

St Jos



ಧವೆಂ ಕೋಡ್ (VITILIGO)

1. ಧವೆಂ ಕೋಡ್ ಮ್ಹಳ್ಳಾರ್ ಕಿತೆಂ?

ಕಾತಿರ್ ಸ್ಪಾಭಾವಿಕ್ ರಂಗ್ ನವಂಯ್ಚ್ ಜಾವ್ನ್ ರಂಗಾರಹಿತ್ ಧವಿಂ ಖಿತಾಂ ಧವೆಂ ಕೋಡ್ ಪಿಡೆಂತ್ ಪಡ್ತಾತ್.

2. ಕಿತ್ಲೆ ಥರ್ ಆಸಾತ್?

ಖಿಂಚ್ಯಾಯಿ ಕಾರಣಾಕ್ ಲಾಗುನ್ ಧವಿಂ ಶಿಬಾಂ ಪಡ್ತಾತ್, ಚೆಲ್ಯಾಂಕ್ (ಉದಾ: ಹುನ್ ಉದಾಕ್ ಪಡುನ್ ವಾ ಹುನ್ ಸಾಂಘಿಸರ್ ಲಾಗುನ್) ಹಾಕಾ ಆಮಿ ಎಕೊಡರ್ಮಾ ಮ್ಹಣ್ತಾಂವ್. ಕಾರಣಾರಹಿತ್ ಧವಿಂ ಶಿಬಾಂ ಪಡ್ತಿತ್ ಜಾಲ್ಯಾರ್, ಹಾಕಾ ಆಮಿ ಧವೆಂ ಕೋಡ್ ಮ್ಹಣ್ ಪೊಲಾಯ್ತಾಂವ್.

ಮಾತ್ರ್ ಸಕ್ಡ್ ಧವ್ತಿಂ ಶಿಬಾಂ ಧವೆಂ ಕೋಡ್ ಮ್ಹಣ್ ಸಾಂಗುಂಕ್ ಜಾಯ್ನಾ. ಆಂಗಾರ್ ಖಿಂಚಿಯಿ ತಾಂಚ್ಚಿಂ ಶಿಬಾಂ ಪಡ್ಲ್ಯಾರ್ ತಿಂ ಧವ್ತಿಂ ಜಾವ್ನ್ ಬದಲೆತ್.

3. ಹೆಂ ಜಾಂವ್ಣೆಂ ಕಶೆಂ?

ಧವ್ಯಾ ಕೊಡಾಚಿ ಪಿಡೆಂತ್, ಕಾತಿಕ್ ರಂಗ್ ದಿಂವ್ಚೆ ಕಣ್, ಪಿಡೆಕ್ ಒಳಗ್ ಜಾವ್ನ್ ರಂಗರಹಿತ್ ಜಾತಾತ್.

4. ಹಾಚೆಂ ಕಾರಣ್ ಕಸಲೆಂ?

ಧವೆಂ ಕೋಡ್ ಪಿಡೆಂತ್, ಕಾತಿಕ್ ರಂಗ್ ದಿಂವ್ಚೆ ಕಣ್ಂಚ್ ವಿರೋಧ್ಪಣಾಕ್ ಒಳಗ್ ಜಾತಾತ್, ಹ್ಯಾ ಫಾಡಿತಾಕ್ ಆಮಿ Auto Immune ಮ್ಹಣ್ತಾಂವ್.

5. ತೆಂ ಅನುವಂಶಿಕೆಗೀ?

ಧವೆಂ ಕೋಡ್ ಆಸ್ಲ್ಯಾ ಕುಟ್ಮಾಂನಿ ಸಾಧಾರಣ್ ತೆಂಬರಾಂತ್ 40% ಅನುವಂಶಿಕೆ ಜಾಂವ್ಚೆ ದಾಖ್ಲೆ ಮೆಳ್ತಾತ್. ತೆಂ ಮ್ಹಳ್ಳಾರ್ ತೆಂಬರಾಂತ್ 60% ಅನುವಂಶಿಕೆ ನ್ಹಯ್ ಮ್ಹಣ್ ಅರ್ಥ್ ದಿತಾ.

6. ತಾಚೊ ಪರಿಣಾಮ್ ಕಸೊ?

ಧವೆಂ ಕೋಡ್ ಜಾಲ್ಲ್ಯಾ ವ್ಯಕ್ತಿಕ್, ಸಮಾಜ್ ತಿಲ್ಲ್ಯಾ ದೊಳ್ಕಾಂನಿ ದೆಕ್ತಾ, ತಾಕಾ ಸಮಾಜಿಂತ್ ಸುಡಾಳ್ ಉತ್ತೊಂಕ್ ಕಷ್ಟ್, ತಾಚ್ಯಾ ಭುರ್ಗ್ಯಾಂಕ್ ಕಾಜಾರ್ ಕಷ್ಟ್.

7. ತಾಂಕುಂ ಭಲಾಯ್ಕಿ ಭಿಗಡ್ಲಾಗಿ?

ಧವ್ಯಾ ಕೋಡಾಂತ್ ಶಾರೀರಿಕ್ ಭಲಾಯ್ಕಿ ಭಿಗಡ್ಲಾ ತರೀ, ಮತಿಚಿಂ ಸಮಧಾನ್ ಖಂಡಿತ್ ಭಿಗಡ್ಲಾ.

8. ತಾಕಾ ವಕಾತ್ ಕಿತೆಂ?

ಆತಾಂತ್ ಥರಾವಳ್ ಥರಾಂಚಿಂ ವಕ್ತಾಂ, ವಾಚೊ ಆಸಾತ್. ವಕ್ತಾಫರ್, ಗುಳಿಯೊ, ಕ್ರಿಮಾಂ, ಇಂಜೆಕ್ಶನಾಂ ಆಸಾತ್, ಶಸ್ತ್ರಕ್ರಿಯಾ ಆಸಾ-ಥರಾವಳ್ ಥರಾಂಚಿ ಶಸ್ತ್ರಕ್ರಿಯಾ ಯೆತಾ, ಹಾಚಿಂ ವಕಾತ್ ಸುಲಭ್ ಜಾಲ್ಲ್ಯಾ.

9. ವಕಾತ್ ಗ್ಯಾರಂಟಿಗೀ?

ಸಾಧಾರಣ್ ಪಾಚಾರ್ಲ್ಯಾ ಧವ್ಯಾ ಕೋಡಾಕ್ ವಕಾತ್ ಆಸ್ಲ್ಯಾರ್ಯಿ, ವೆಗ್ಗಿಂ ವೆಗ್ಗಿಂ ಆಂಗ್ ಸಗ್ಳೆಂ ಪಾಚಾರ್ಲ್ಯಾ ಧವ್ಯಾ ಕೋಡಾಕ್ ವಕಾತ್ ಕಷ್ಟ್.

10. ಧವೆಂ ಕೋಡ್ ಆಸ್ಲ್ಯಾ ಕುಟ್ಮಾಂತ್ ಲಗ್ನ್ ಜಾವ್ಚೆತ್‌ಗಿ?

ಧವೆಂ ಕೋಡ್ ಆಸ್ಲ್ಯಾ ಕುಟ್ಮಾಂತ್ ಜುಲೊಂಚ್ಯಾ ವ್ಯಕ್ತಿಕ್, ತೆಂಬರಾಂತ್ 40% ಧವೆಂ ಕೋಡ್ ಜಾಂವ್ಚೆ ಸಂಭವ್ ಆಸ್ಲ್ಯಾನ್, ಆಮಿ ಜಾಗ್ರುತ್ ಕಾಣ್ಣೆಂವ್ಚಿ ಗರ್ಜ್ ಜಾಲ್ಲ್ಯಾರ್ಯಿ 60% ಜಾಂವ್ಚೆ ಸಂಭವ್ ನಾತ್ಲ್ಯಾನ್, ಆಮಿ ಧಯ್ತಾನ್ ಮುಕಾರ್ ಸರ್ಚೆತ್.

ಪ್ರೊ. ಡಾ. ಜೆ. ಪಿಂಟೊ

ಕೊಣಾಯ್ಚಿ ವೊನ್ಬ್ ಪೊಪರ್ ವ್ಹಣ್ ಲೆಕಿನಾಕಾತ್.

ಆಯ್ಕೆ ವೊನ್ಬ್ ಪೊಪರ್ ಫಾಲ್ಕಾಂ ಗಾಳಿಪಟಿ ಜಾವ್ನ್ ಪುಸ್ತಕ್ ಉಬ್ತಾತಾ ಆಮಿ ತಳ್ಳೆ ಉಳಲ್ ಪಳೆಜಾಯ್ ಪಡ್ತಾತ್.

All eyes on
**FUTURE LANDMARK
OF MANGALURU**



ROHAN CITY

Residential & Commercial

Bejai Main Road, Mangaluru




APARTMENT
PRICE
STARTS FROM
₹ 54 Lakh*
ONWARDS


rohancity.in

PRM/KA/RERA/1257/334/PR/211122/005492

*Limited Period Offer

 : 98454 90100 / 98456 07725
90363 92628 / 98456 07724

*T&C Apply



A COMPLETE EVENT SOLUTION & DECORATION FOR YOUR SPECIAL DAY



DUBOIS
HAPPY-EVENT
PLANNERS & DECORATORS
☎ **+91 7204204595**

WE DEAL WITH

- Wedding Decoration
- Birthday Parties
- Engagement Decoration
- Car Decor
- Fresh Flower Boquet
- Lights & sounds
- Chair & Table Shamiyana
- Photography & Videography
- Baby Ceremonies
- Get Together
- Corporate Event
- Ad Shoot & Photo Shoot etc
- Rental LED video wall screens
- Sangeeth, Mehendi Haldi Ceremony &
All types of event decoration available



#duboishappyeventplanners



happy.eventplanners8055@gmail.com



Mother theresa road opp. milagres jubilee hall,
Hampankatta Mangalore, -575001



Father Muller Homoeopathic Medical College & Hospital

Accredited by NAAC with 'A' Grade, A Unit of FMCI

Deralakatte, Mangaluru 575 018 Ph : 0824 2203901 / 902 / 94594 56633 www.fathermuller.edu.in



ESTD 1885

ಎದೋಲ್ಟ್ ಆರಂಭ್ ಬಾವ್ಸ್ ಆತಾಂ ತುಮ್ಮಾ ಸೆವೆಕ್ ಲಾಭ್ತಾ...

ಪಾಲಿಯೇಟಿವ್ ಕೇರ್ ಸೆಂಟರ್ PALLIATIVE CARE CENTRE

ಉಪಶಾಮಕ
ಶುಶ್ರೂಶೆ ಕೇಂದ್ರ್



ಮೊಗಾಚಿ ಆನಿ ಸೊಸ್ತಿಕಾಯೆಚಿ ಸೆವಾ

ಹರೇಕ್ ದೀಸ್ ಏಕ್ ಇನಾಮ್

ದೆಕುನ್ ಬೆ ಚಿಕಿತ್ಸೆಕ್ ಮಿಕ್ವಾಲ್ತಿ ಬಹನ್ ಆಮಿ ಫೆತಾಂವ್.

24X7 ಸಮರ್ಪಿತ್ ವಯ್ತಾಂ-ನರ್ವಾಂಚೊ ಬತ್ಲೆ ಪಂಗಡ್

ಲ್ಯಾಬೊರೇಟರಿ

ಸುಸಜ್ಜಿತ್ ಶುಶ್ರೂಶೆ ಕೇಂದ್ರ್

ಫಿಸಿಯೋಥೆರಪಿ

ಯೋಗಾ ಆನಿ ಕೌನ್ಸಿಲಿಂಗ್



ಆಪಾಯಿಂಟ್ ಮೆಂಟಾ ಖಾತಿರ್
ಸಂಪರ್ಕ್ ಕರಾ :

📞 945 945 66 33

☎ 0824 2203901



Shalom Prickly Heat Powder

ಕಾಡಿಚ್ಯಾ ವಾಜೂಕಾಯಿಕ್,
ಫಾಮಾಲ್ಟಾಕ್, ಪೊರ್ಚುಕ್
ಅನಿ ಸಗ್ಳೊ ದೀಸ್
ಪ್ರೆಶ್ ಉರ್ವ್ತಾಕ್

Feel fresh
throughout
the day



ARNICA Hair Tonic

ಸೊಭಿತ್ ಆನಿ ಮಜ್ಬೂತ್
ಕೆಸಾಂ ಖಾತಿರ್

Makes your
hair naturally
strong
& beautiful



ZERO PAIN BALM

ಸರ್ವ ರಿಪಿಲ್ಲಾ ದುಖಂ ಖಾತಿರ್



Live a
Pain
Free
Life



ಭುಗೀಂ ಶುಭ್ರಾಚಿ ಸೊಧಾಯ್



FERTILITY CLINIC
Meet our Experts
for consultation.

GENESIS

Ushering dreams to life

ಜಿನ್ಸಿಮ್
ದೇಶ್ ಸ್ವಾಸ್ಥ್ಯಂ ಸುಖಂ

ಫರ್ಟಿಲಿಟಿ ಕ್ಲಿನಿಕ್

ಉಪ್ ಶುಶ್ರೂಶೆ
ಅಮ್ಮಾ ಖಾತಿರ್ ಮಜ್ಬೂತ್ ದೇಶ್ ದಿವಾ.

Congratulations!



RISHON



- For being the Topper with
- 98% in X Std Diocesan Catechism Exam
- 91% in the ICSE Board Exam, 2022-23
- St Theresa's School, Mangalore

Proud of you on this great achievement
Keep up the motivation and your hard work!

Wishes and blessings for your continued
success and a bright future

Parents : Ivan & Premi Walder
Bro : Reevan, Aunt : Payal
Walder and Lobo Family Members

Premier Creations



FIRST HOLY COMMUNION

October 30th, 2022

"You will be a crown of
Splendor in Yahweh's hand
A Princely Diadem in the
Hand of your God" (Isaiiah 62:3)



Blessings From

Grandma's : Hilda Crasta & Theresa Lobo

Parents : Rayan & Carol Sarah Crasta

Godparents : Clarence & Lavita D'cunha

Brother : Astor Albert Crasta

Cousins & All your Loving Family Members & Friends

Nithyadar Ward

ಫಿರ್ಗಜ್ ಕುಟ್ಮಾಚೆ ಫೆಸ್ತ್ - ಜುಲಾಯ್ 9, 2023



ಮಿಲಾಡ್ ಮಾಯೆಕ್ ಮಾನ್ ಕರ್ನ್ ಜುಲಾಯ್ 9 ತಾರಿಕೆರ್ ಆಯ್ತಾರಾ ದಿಸಾ ಆಮ್ಚ್ಯಾ ಫಿರ್ಗಜ್ ಕುಟ್ಮಾಚೆಂ ಫೆಸ್ತ್ ಆಚರಣ್ ಕೆಲೆಂ. ಫೆಸ್ತಾಕ್ ತಯಾರಾಯ್ ಜಾವ್ನ್ ಜುಲಾಯ್ 5, 6, 7 ತಾರಿಕೆರ್ ತೀನ್ ದಿಸಾಚೆಂ ತ್ರಿದುಮ್ ಆಸಾ ಕೆಲ್ಲಿಂ.

SJEC ಹಾಣೆಂ ಪ್ರಧಾನ್ ಭೆಟೊವ್ಪಿ ಜಾವ್ನ್ ಸಂಭ್ರಮಿಕ್ ಮಿಸಾಚೆ ಬಲಿದಾನ್ ಭೆಟಂಘ್ಲೆಂ. ಮಿಸಾ ಉಪ್ರಾಂತ್ ವಿಗಾರ್ ಮಾ ಬಾ ಬೊನವೆಂಚರ್ ನಜೆತ್ ಹಾಣೆಂ ಫೆಸ್ತಾಚೆಂ ಆಚರಣ್ ಅರ್ಥಾಭರಿತ್ ಜಾಂವ್ಕ್ ಆಧಾರ್ ದಿಲ್ಲ್ಯಾ ಸಮೇಸ್ತಾಂಚೊ ಉಪ್ಕಾರ್ ಬಾವುಡ್ಲೊ.

9 ತಾರಿಕೆರ್ ದೋನ್ ದಬಾಚೆಕ್ ಫೆಸ್ತ್ ಮಿಸಾಂ ಆಸಾಲ್ಲಿ. 7.00 ವರಾರ್ ಕೊಂಕ್ಣೆಂತ್ ಆನಿ 8.15 ವರಾರ್ ಇಂಗ್ಲಿಷ್ಚಾಂತ್. 7.00 ವರಾಂಚ್ಯಾ ಮಿಸಾ ಪಂಘಿಂ ಫಿರ್ಜೆಂತ್, ಮುಡೊಮ್ ರಾವ್ಲಾಂಕ್, ತಶೆಂಚ್ ಫಿರ್ಗಜೆಂತ್ ಸೆವಾ ದಿಂವ್ಚ್ಯಾ ಸರ್ವ್ ಗುರ್ಕಾರಾಂಕ್, ಸಂಘ್-ಸಂಸ್ಕೃತ್ಯಾ ಮುಖೆಲ್ಯಾಂಕ್ ವಿಗಾರ್ ಬಾಪಾನ್ ಮಾನಾಚೊ ವಾತಿ ವಾಂಟ್ಲೊ. ಉಪ್ರಾಂತ್ ಫೆಸ್ತಾಚೆಂ ಸಂಭ್ರಮಿಕ್ ಮಿಸಾಚೆಂ ಬಲಿದಾನ್ ಆರಂಭ್ ಜಾಲೆಂ.

ಬಾ ರೊಬಿನ್, ಬಾ ಉವಯ್, ಬಾ ಮೈಕಲ್, ಬಾ ಜೆ.ಬಿ. ಕ್ರಾಸ್ತಾ, ಬಾ ಲಿಯೊ, ಬಾ ಹ್ಯಾರಿ, ಬಾ ಗಿಲ್ಬರ್ಟ್, ಬಾ ಮ್ಯಾಕ್ಸಿಮ್ ಆನಿ ಬಾ ವಿಲ್ಲಿಯಂ ಹಾಣೆಂ ಸಂಭ್ರಮಿಕ್ ಮಿಸಾಂತ್ ಸಹ ಭೆಟವ್ಣೆಂತ್ ಭಾಗ್ ಘೆತ್ಲೊ. ತ್ರಿದುಮ್ ದಿಸಾಂನಿ ಆನಿ ಫೆಸ್ತಾಚ್ಯಾ ದಿಸಾ ಮಿಸಾಕ್ ಹಾಜರ್ ಜಾಲ್ಲ್ಯಾ ಸರ್ವಾಂಕ್ ಗೊಡ್ಡೆಂ ವಾಂಟುನ್ ಫೆಸ್ತಾಚೊ ಸಂಭ್ರಮ್ ಚಡಯ್ಲೊ.

ಪ್ರಚೀತ ಫೆರ್ನಾಂಡಿಸ್
ಕಾರ್ಮಿದರ್



ಪ್ರಧಾನ್ ಭೆಟೊವ್ಪಿ ಜಾವ್ನ್ ಮಂಗ್ಳುರ್ ದಿಯೆಸೆಚೆಚೊ ಚಾನ್ವಿಲಾರ್ ರೆ! ಡಾ ವಿಕ್ಟರ್ ಜೋರ್ಜ್ ಡಿಸೋಜ ಹಾಣೆಂ ಮಿಸಾಚೆ ಬಲಿದಾನ್ ಭೆಟಂಘ್ಲೆಂ ಆನಿ ಅರ್ಥಾಭರಿತ್ ಸಂದೇಶ್ ದಿಲೊ. 8.15 ವರಾರ್ ಮಾ ಬಾ ಕೆನಿತ್ ಕ್ರಾಸ್ತಾ ಸಹಾಯಕ್ ಡೈರೆಕ್ಟರ್



ವೀನ್ ತೀನ್ ದಿಸಾ ಗಮ್ತತಾಂ ಮಾನ್, ತಿಕ್ವಿಂಚ್ ವರ್ಣಾಂ ಚಂಪ್ಯಾಂತ್ ರಾಂಘ್ರಿ ಕೊಣಾಂಯ್ಚಿ ನಾಹಾ ದಿಕುನ್ ಕಜ್ಜೆ ಕಾಡ್ನ್ ಉರಂತ್ಲೊ ಶಿಬಿರ್ ರುಮುಯ್ ಲಾಜಾಂ ವರ್ಣಿಂ ಚಡ್ ಮಹತ್ವಾಚೆ !

Annual Feast of Our Lady of Miracles Church



The annual feast of Our Lady of Miracles Church, Milagres Mangalore was celebrated with grandeur and devotion on Sunday 09, July 2023. There were two solemn masses one in Konkani at 7 am presided over by Very Rev. Dr



Victor George Dsouza the Chancellor of Mangalore Diocese. During his homily, he highlighted the blessings of Our Lady of Miracles and her humility.

At 8.15 am Rev. Fr Kenneth Crasta assistant at SJEC, presided over the solemn mass in English. He spoke about the greatness of Mary in our lives.

Rev. Fr Bonaventure the Parish priest thanked everyone for their help and support throughout the year. Fr Robin, Fr Michael, Fr Uday, Fr J.B. Crasta, Fr Leo, Fr Harry, Fr Gilbert, Fr Maxim, Fr William concelebrated the mass and prayed for all.



ಪ್ರೈಸ್ತ ಯೆತಾ ಆಲಿ ವೆತಾ, ಪೂಜಾಕ್ ಪ್ರಾಕ್ ಮೂಜ್ ಆನಲ್ಪ್ಲಾ ಧರಿಯಲ್ ಆಸ್ತಾ
ಮೂಜ್ ಪ್ರೈಸ್ತಾ ಭಾಷಾನ್, ಇಜ್ಜಾನ್ ಪ್ರಾಕ್ ಭಾಷಾನ್.



'ಬಾಪಯ್' - ಭುಗ್ಯಾಂಚ್ಯಾ ರಕ್ಷಣೆಂತ್ ಥಕಾನಾತ್‌ಲ್ಲೊ ಸೊಜೆರ್!

ಏ ವಿಂಯಾನ್ಚ್ಯಾ ಲೋಬೊ
ಬೆಜುಚ್ಯಾ ವಯತ್ ಶಾಕ್ಲಾಚೊ ವಾದೊ



'ಬಾಪಯ್' ಎಕಾ ಕುಟ್ಮಾಚೊ ಆಧಾರ್ ಖಾಂಬೊ. ಕುಟ್ಮಾಚಿಂ ರಕ್ಷಣ್ ಆನಿ ಮೋಷಣ್ ಕರುಂಕ್ ದೆವಾನ್ ನಮಿಯಾರ್‌ಲ್ಲೊ ಏಕ್ ರಾಕಣ್ ಭಡ್ಲೊ ಬಾಪಯಾಂಚೊ ದೀಸ್ ಜೂನ್ ಮಹಿನ್ಯಾಂತ್ ಆಮಿ ಆಚರಿಸ್ತಾಂವ್. ತಾಚಿ ಗಂಭೀರತಾ, ಧಯ್ಸ್, ಸುಡ್ಕುಡಾಯ್ಸ್, ಭರ್ವಾಚೊ ತಾಳೊ, ತಾಚಿ ಮೊಗಾಚಿ ವೇಂಗೆ ಭುಗ್ಯಾಂಕ್ ಶಿಸ್ತೆಚ್ಯಾ ಜೀವನಾಕ್ ಒಳಗ್ ಕರ್ತಾ. ಬಾಪಯಾಂಚ್ಯಾ ಪಾತ್ರಾ ವಿಷ್ಯಾಂತ್ ವಿಶೇಸ್ ರಿತಿನ್ ವಿವರಣ್, ವರ್ಣನ್ ಆಯ್ಕೊಂಕ್ ಮೆಳಾನಾ ತರೀ ಏಕ್ ಖರೊ ಬಾಪಯ್ ಮ್ಹಳ್ಳಾರ್ ತಾಚಿ ವಿಷ್ಯಾಂತ್ ಆಯ್ಕೊಂಕ್ ಮೆಳ್ತೆಂ-ಹೊಗ್ಗಿಕೆಕ್ ಪಾತ್ರ್ ಜಾಯ್ನಾಸ್ತಾಂ ಆಸ್ಲೊ, ಚಡಾವತ್ ಕೋಣೀ ಗುಮಾನ್ ದಿನಾತ್ಲೊ ವ್ಯಕ್ತಿ, ಪೂಣ್ ಆಮ್ಚ್ಯಾ ಸಮಾಜೆಂತ್ ಏಕ್ ಭೋವ್ ಮೊಲಾಧಿಕೆ ಆಸ್ತಾ ಜಾವ್ನಾಸಾ.

ಚಡಾವತ್ ಬಾಪಯ್ ಭುಗ್ಯಾಂಕ್ ಚತ್ರಾಯ್ ಸಾಂಗುನ್ ಆಸ್ತಾ, ಜಾಗ್ವಣಿ ದಿತಾ, ಮೊತ್ ಸಾಂಬಾಳುಂಕ್ ಲಾಯ್ತಾ, ಶಿಸ್ತೆಕ್ ಒಳಗ್ ಕರ್ತಾ, ಸಲಹಾ ದಿತಾ, ಥೊಡ್ಯಾ ಭುಗ್ಯಾಂಕ್ ಹೆಂ ಬರೆಂ ಲಾಗಾನಾ. ಬಾಪಯ್ ಭುಗ್ಯಾಂಕ್ ಜಿವಿತ್ ಫುಡ್ ಕರುಂಕ್ ಶಿಕಯ್ತಾ, ಭುಗ್ಯಾಂಕ್ ಜಿವಿತ್ ಸುಲಭಾಯೆಚಿಂ ಜಾಂವ್ಪಪರಿಂ ಕರಿನಾ. ಜಿವಿತಾಂತ್ ಯೆಂವ್ಚಿಂ ಪಂಥಾಹ್ಯಾನಾಂ ಫುಡ್ ಕರುಂಕ್, ಸಲ್ವಣಿ ಧಯ್ತಾನ್ ಸ್ವೀಕಾರ್ ಕರುಂಕ್, ಪರಿಶ್ರಮಾನ್ ಫಳ್ ಜೊಡುಂಕ್, ಪೆಲ್ಯಾಕ್



ವಾನ್ ಆನಿ ಗೌರವ್ ದೀಂವ್ಕ್ ಆಪ್ಲಿ ಶಾಧಿ ಆನಿ ತಾಲೆಂತಾಂ ವಾಪಾನ್ ಸಮಾಜೆಕ್ ಉಪ್ಕಾರಾಕ್ ಪಡ್ಲಿ ವ್ಯಕ್ತಿ ಜಾವ್ನ್ ಜಿಯೆಂವ್ಕ್ ಆಪ್ಲ್ಯಾ ಭುಗ್ಯಾಂಕ್ ಶಿಕಯ್ತಾ, ದೆಕುನ್ ಬಾಪಾಯ್ ಥಾವ್ನ್ ಭುರ್ಗಿಂ ಧಯ್ಸ್, ವಿಶ್ವಾಸ್ಪಣ್, ಭರ್ವಸೊ, ಭೊಗ್ವಾಣೆಂ ಆನಿ ಶಿಸ್ತ್ ಶಿಕ್ತಾತ್.

ಸಂಸಾರ್‌ಭರ್ ಬಾಪಯಾಂಚೊ ದೀಸ್ ಆಚರಣ್ ಕರ್ಚ್ಯಾ ಮಾರಿಫಾತ್ ಆಪ್ಲ್ಯಾ ಕುಟ್ಮಾಂ ಪಾಸತ್, ವಿಶೇಸ್ ಜಾವ್ನ್ ಭುಗ್ಯಾಂ ಪಾಸತ್ ಬಾಪಯಾಂನಿ ಕಾಡ್ಲಿ ಮ್ಹಿಂನತ್, ತಾಣಿಂ ಘೆಂವ್ಚಿ ಜತನ್, ತಾಣಿಂ ಕರ್ಚೊ ತ್ಯಾಗ್ ಆನಿ ಸಾಕ್ಶಿಫಿಸ್ ನಿಯಾಳ್ನ್ ತಾಂಚೊ ಉಪ್ಕಾರ್ ಬಾವ್ಲುಂಕ್ ಸಾಧ್ಯ್ ಜಾತಾ. ಆಮಿ ಸರ್ವ್ ಭುರ್ಗಿಂ ಆಮ್ಚ್ಯಾ ಬಾಪಯಾಂಕ್ ಮೊಗಾನ್ ಆನಿ ಗೌರವಾನ್ ಲೆಕುನ್ ತಾಂಚೊ ಮೋಗ್ ಕರ್ಚೊಂ. ಅಸಲೊ ಜವಾಬ್ದಾರೆಭರಿತ್ ಆನಿ ಆದರ್ಶ್ ಬಾಪಯ್ ಮ್ಹಾಕಾ ಫಾವೊ ಕೆಲ್ಲಾಕ್ ಹಾಂವ್ ದೆವಾಕ್ ಅರ್ಗಾಂ ದಿತಾಂ ಸಾಂಗಾತಾಚ್ ಸರ್ವ್ ಬಾಪಯಾಂಕ್ ಬಾಪಯಾಂಚ್ಯಾ ದಿಸಾಚಿ ಶುಭಾಶಯ್ ಪಾಟಿಯಾಂ. ○

ಅತ್ಯಧಿಕೆ ಫಟಿ ಸಾಂಗ್ಲೊ ಜಾನ್ತೊ ಕೋಟೀ, ತುಂಯ್ ಪವಿತ್ರಕ್ ಗ್ರಂಥ್ ದವಾರ್, ಅಧಿಕೆ ಸಾಕ್ ಸಾಂಗ್ಲೊ ಜಾನ್ತೊ ಗಡಂಗ್, ತುಂಯ್ ಬೊಚ್ಚೆ ಹಾತಿಂ ಧರ್ನಾ.





CASTLESS WOMAN!

Collected by:
Reema Menezes



This is a very rough translation of a beautiful marathi conversation between a man and a woman.

He questioned her: "Which caste do you belong to?"

She asked back: "As a woman or as a mother?"

A bit perplexed, the man said "Tell me about both".

With full self confidence, she started telling.....

"Till a woman becomes a mother, she belongs to the caste she is born into without her choice.

But she becomes castless, the day she becomes a mother!"

He was taken aback "how is it possible?"

Her answer was..... "When a mother cleans excreta of her child, she belongs to shoodra jati.

As the child grows, she protects the child from harm and unwanted influences, she turns into a kshatriya.

When she gives good "sanskars" viz good values, good culture and home based education to her child, she becomes a brahmin.....

And last but not the least..... When the child grows up further, the mother makes him worldly-wise and guides him to financial stability, she becomes a vaishya.

So I hope you agree with my statement that a stree has no caste - she is casteless."

Listening to this, the man was dumb struck. His eyes and demeanour reflected deep respect for her, and felt highly enlightened.

Proudly dedicated to all the fabulous women and magnificent mothers in our life.

SCHOOL POEM

Today I hurry off to School,
To work and Learn and play!
I'm in a Brand new grade this year
appy Day.

✍ Hannah Hilda Crasta
Nithyadar Ward



ವರಾಹ ಪಾಳೆಪ್ಪೆ ಕಾಮ್ ಕಚೇರಿ ನಿರ್ಮಾಣ ಪುಸ್ತಕದ ಕಾರ್ಮಿಕ ಜೀವನದ ಉದಾಹರಣೆ
ವರಾಹ ಪಾಳೆಪ್ಪೆಪ್ಪೆ ಪಾಂಪ್ಪೆ ಕಡತೆ ದ್ವಿ ಜಾತಿ.





THE UNSUNG HERO

They call him by the name civic worker
Few senseless call him a dirty joker
He is the first to get up early in the morning
Does so, that we can have a pleasant walking

Plants and leaves tease him by shedding their dry leaves
No grumbles, he picks them up with folded sleeves
Stray animals create nuisance, dirty the road
A duty bound soldier always there with a stride

Risks his life lifting the waste and smelly garbage
No one cares for him; he is paid the least wages
Full of patience, never loses his cool
No one thinks of him before they drool .

You and I can make him comfortable
Let's stop littering, a sense easily achievable
In scorching sun be generous to offer some water
And in chilling cold something to cover, if not an otter

Humble and hardworking, for me he is a hero
symbol of service, smiling with a broom and a barrow
Almighty God bless him with good health
To toil on through out the day, with peace, joy and strength.



ಸಾಂಗ್ ಮ್ಯಾಕಾ

ವಾರೆಂ ಆಸಾ ವಾದಾಲ್ ಆಸಾ
ಖಿಯೆರ್ ಆಸಾಯ್ ತುಂ ಪಾವ್ನ್?
ತಾಂಗೆರ್ ಯೆತಾ ಹಾಂಗೆರ್ ಯೆತಾ
ಆಮ್ಚಾ ಘರಾ ನಾಂ ಕಿತ್ಯಾಕ್?

ಆಯ್ಲೊ ತರೀ ಬಿರಿರೊ ಪಾವ್ನ್
ಘಡ್ಯೆನ್ ಜಾತಾ ನಪಂಯ್ಕ್
ಮುಡ್ಲಾ ಆಯ್ಲೊ ಮಾಂಯ್ ಮ್ಹಣ್ತಾ
ಆಮ್ಚಾ ಘರಾ ನಾಂ ಕಿತ್ಯಾಕ್?

ರೂಕ್ ಕಾಡ್ಲೆ, ಗುಡೆ ಮೊಡ್ಲೆ
ಮೊಡಾಂಕ್ ಕೊಣೆಂ ತಾಂಗುನ್ ಧರ್ದೆಂ?
ಧಗ್ ಚಡ್ತಾ, ಭುಂಯ್ ಸುಕ್ತಾ
ಆಮ್ಚಾ ಘರಾ ನಾಂ ಕಿತ್ಯಾಕ್?

ಗಾಂವಾಲ್ ಆಸಾ ಉದ್ಯಾ ಆಭಾವ್
ಕಿತ್ಯಾಕ್ ಗಿ ಮ್ಹಾಕಾ ಜಾತಾ ದುಬಾವ್
ಸತ್ ಸಾಂಗಾ, ಸವಾಲ್ ಧೊಸ್ತಾ ಮ್ಹಾಕಾ
ಆಮ್ಚಾ ಘರಾ ನಾಂ ಕಿತ್ಯಾಕ್?



Rishon Walder
St Francis Xavier Ward



Reevan Walder
St Francis Xavier Ward

ಸ್ಪ್ರಿಯೆಚಿ ಪ್ರಾಯ್ ವಿಚಾರ್ಚೆಕ್ ನ್ಹಯ್, ತಿಚೆ ಖಾತಿರ್ ತಿ ಜಿಯೆನಾ,
ತಲೆಚಿ ದಾಖ್ಲೆಕೊ ನಾಂಬಾಳ್ ವಿಚಾರ್ಚೆಕ್ ನ್ಹಯ್, ಕಾರಣ್ ತುಂ ತಾಚೆ ಖಾತಿರ್ ಖರ್ಚೆನಾ.





THIS WORLD THAT I LOVE



✧ **Abigail Savielle Fernandes**
St Francis Xavier Ward

TIME



✧ **Sheryl Marian
Noronha**
Monthi Saibeen Ward

ಏಕೆ ಘಡಿ ಸಗ್ಗೊ ದೀಸೆ ಬದ್ವಂಕೆ ಸಕಾತೆ, ಏಕೆ ದೀಸೆ ತುಜೆ ಜಿವಿತಾಚೆ ಬದ್ವಂಕೆ ಸಕಾತೆ,
ಆನಿ ಏಕೆ ಜಿವಿತೆ ಸಗ್ಗೊ ಸಂಸಾರಾಚೆ ಬದ್ವಂಕೆ ಸಕಾತೆ





YCS Report

YCS first meeting of the year 2023 - 2024 was held on 25th June at 8.15 am in the parish hall. The meeting began with a prayer. During the meeting all the first and second PUC students were welcomed to YCS. Fr Bonaventure then interacted with the members and spoke about the importance of being associated with YCS.

All the members introduced themselves. Activities were conducted to the members, which was enjoyed by all.

The animators spoke about YCS, its functions and importance.

The elections of new office bearers was conducted with following portfolios.



**Fr Bonaventure
Nazareth**
Director



**Fr Robin
Santhumayer**
Asst. Director



**Smitha
Pereira**
Animator



Irol Farias
Animator



Sinora Dsouza
President



Rishon Valder
Vice President



Chrishal Lobo
Secretary



**Venus Wilfred
Lewis**
Joint Secretary



**Miriam Abigail
Moras**
Treasurer



Reema Menezes
Yuvatara
Representative



**Valora Ziya
Dsouza**
Cultural Secretary



**Asher Chris
Dsouza**
Sports Secretary



Janice Jimmy
Liturgical Secretary

The meeting was attended by 20 members. The office bearers started their leadership with enthusiasm.

ಅವ್ವಾಲಾಗಿಂ ಸಮಸ್ಯೆ ಆಸಾಚ್ ವ್ಹಣ್ ದೆವಾಚ್ ಸಾಂಗಿನಾಕಾ,
ಬಗಾಚ್ ಸಮಸ್ತಾಂಕ್ ಸಾಂಗ್ ವ್ಹಣ್ ಸಂಗಿಂ ದೆವ್ ಆಸಾ ವ್ಹಣ್.



IMPORTANCE OF GRANDPARENTS IN OUR LIFE!!!

In our fast-paced and ever-evolving world, the role of grandparents often goes unnoticed or underappreciated. However, the influence and impact they have on our lives are immense immeasurable. Grandparents serve as pillars of stability, grounding us in our family's heritage and providing a sense of belonging. Moreover, the relationship between grandparents and grandchildren is one of unique beauty. It transcends the boundaries of age and fosters intergenerational bonding. In the company of grandparents, we gain a broader perspective on life, benefiting from their insights and life lessons. They become role models and mentors, inspiring us to embrace virtues such as resilience, compassion, and gratitude.

The significance of grandparents in our lives and the invaluable lessons/experiences they bring to our life are as mentioned below:-

1) **Guardians of Tradition, Heritage and Experience:** Grandparents are the guardians of family traditions and cultural heritage. They pass down stories, rituals, and values that have been nurtured and cherished through generations. From dealing with temperamental toddlers to moody

✍ Lanlyn Samuel Dsouza
Fathima Ward



teenagers, they have gone through it all. It is always comforting for us to know that our parents reach out to our grandparents for parental advice on a tricky situation, whether it is coming up with natural cures for a fever or home remedies for a cough and cold.

- 2) **Unconditional Love and Emotional Support:** Grandparents are often a source of unconditional love and emotional support in our lives. They shower us with affection, providing a haven where we can be ourselves without judgment. Grandparents are known for their ability to offer a listening ear, offering comfort during times of stress or turmoil. Their presence alone can bring solace and reassurance during difficult moments.
- 3) **Role Models and Mentors:** As we grow up, grandparents become role models and mentors, showcasing values such as perseverance, resilience, and compassion. Their actions speak

louder than words, and witnessing their way of life inspires us to become better individuals. Grandparents often instil a strong work ethic, discipline, and a sense of responsibility within us, shaping our character and preparing us for the future.

- 4) **Intergenerational Bonding:** The bond between grandchildren and grandparents is a unique and precious one. It bridges the generational gap, fostering a sense of belonging and connection. Spending time with grandparents allows us to learn from their experiences, creating lasting memories and building a sense of camaraderie. Grandparents offer a different perspective on life, broadening our horizons and encouraging personal growth. Grandparents help children stay close to their roots by inculcating the values and traditions they possess and follow. The stories they relate help them feel secure about belonging.



Growing up, I am fortunate to have my maternal grandparents and feel blessed abundantly to have had spent my time of 21 years gloriously and preciously with my paternal grandmother until 2021 in my life.

The importance of grandparents in our lives is immeasurable and everlasting. They are the custodians of our family's traditions, the wellspring of wisdom, and the embodiment of unconditional love.

According to Ken Canfield, "Grandparents are Natural Transmitters of Values", children learn values such as "perseverance, loyalty, hard work, patience, sacrifice, and on and on" from their interactions with their grandparents.

So, let us honour, celebrate and enjoy each moment spent with them and deepen grandparent-grandchild relationship. Let us express our gratitude for the love, wisdom, and unwavering support they provide for us. In doing so, we not only acknowledge the profound impact they have on our lives, but also ensure that their legacy lives on through the generations to come. ○

ಸಂಪಾದಕರು ಜಿಣಿಯೆ ವಿಶಿಂ ಚಿಂತ್ರಾ ಕರಿನಾಕಾ, ತಿ ದುಲಾಂ ಹಾಡ್ತಾ ಪುರಾಣ್ಕ ಜಿಣಿಯೆ ವಿಶಿಂ ಅತುರಾಂಯ್ ನಾಕಾ,
ತಿ ಬೈಂ ಹಾಡ್ತಾ ಪುರಾಣ್ಕ ಪಾಡಿ ಸಂಕೇತನಾಂ ಖಚುಂಕ್ ಪಳೆ, ಜಿವಿಚ್ ಸಂದಾನ್ ಜಾತಾ.

ICYM Milagres Unit Executive Members 2023-24



Farida Goveas
Animator



Mr. Carlton
Animator



Mr. Jaison Pereira
President



Mr. Brian Sequeira
Vice President



Ms. Oshin Fernandes
Lady Vice President



Ms. Florida Almeida
Secretary



Ms. Atira Fregle
Joint Secretary



Mr. Lanlyn Samuel Dsouza
Treasurer



Ms. Edreena Ferrao
Auditor



Mr. Aryan Veenol Monteiro
Amcho yuvak



Ms. Alicia Lobo
Red Drop Rep



Ms. Emirita Pearl
Liturgical Secretary



Mr. Gilchrist Dsouza
Sports Secretary

We thank the outgoing ICYM Milagres Unit Executive Members for their services throughout the year 2022-2023.

President	: Ms. Florida Almeida
Secretary	: Mr. Lanlyn Samuel D'Souza
Vice President	: Mr. Uvin Ferrao
Lady Vice President	: Ms. Emerita Pearl
Joint Secretary	: Mr. Aavin Monteiro
Treasurer	: Ms. Edreena Ferrao
Amcho Yuvak	: Mr. Floyd Loyston Fernandes
Auditor	: Ms. Merlyn Ferrao
Red Drop Rep	: Mr. Aryan Monteiro
Sports Secretary	: Mr. Rohan Daniel Dsouza
Liturgical Secretary	: Ms. Crissal Dsouza

ಅವಿಧ್ಯು ದೇಶಂ ದೇವಾನ್ ಅಪಸ್ತಂ ದಿಲ್ಯಾ ಫ್ಲೆಡ್ ಇನಾಮ್. ಆಮಿ ತಿಂ ಬರಾಚ್ ಗಳಿತ್ತಾಂವ್ ಜಾಲಾರ್, ತುಂ ಆಮಿ ದೇವಾನ್ ಪಾಟಿಂ ದಿಂಫ್ಲಾ ಇನಾಮ್.



Report on Activities Organized by ICYM Milagres Youth

1) **Milagres Super Cup – 2023:-** ICYM Milagres Unit organised “Milagres Super Cup 2023” - Mangalore Diocese Level Interparish Football Tournament on 23rd April 2023 at St. Joseph’s Seminary Ground, Jeppu, Mangalore. This was an Interparish 5 – A Side Football tournament.

Event was a grand success under the leadership of Rev. Fr. Bonaventure - Parish Priest of Milagres Church, Rev. Fr. Ivan Ashwin Dsouza - Asst. Parish Priest of Milagres Church and Mr. Alistair D’souza - convenor of this event and with active participation of

all team players and the Milagres Unit ICYM-YCS members.

The Winners were presented with Trophies and a cash prize of Rs.15,000/- followed by Runner-up with Trophies and a cash prize of Rs.10,000/-. An overwhelming response was received with over 15+ teams actively participating in it.

2) **Farewell to Rev. Fr. Ivan Ashwin Dsouza & Rev. Fr. Kenneth Crasta:-** ICYM Milagres unit organized a Farewell program for Fr. Ivan Ashwin Dsouza, Asst Director ICYM Milagres and Fr. Kenneth Crasta - Resident Priest on 13th May 2023 in Parish hall at 6 p.m. The program commenced with a prayer and Animator – Mrs. Cecilia Farida welcomed the guests and the gathering.



ದರಿಯಾಕರ್ ಪಡಾಲೊ ಬಿಕ ಥಾಬೊ ಕೊಣೆ ಲೆಕಿನಾ, ಪೂಜಾಕ್ ಏಕಾ ಸಾಳಾಪುರುಲ್ ಪಡಾಲೊ ಥಾಬೊ ಪೊತಿಯಾ ಬೂಜಾನ್ ಪರ್ಜಾಲ್ಪಾ ಜಿವಿಕಾಂತಾಲಿಲಿ ಕಲೆ ಯಶಸ್ವಿ ಜೊಡ್ಡೆತ್ ತೆಂ ಆಮಿಂಚ್ ನಿರ್ಧಾರ್ ಘೆಜಾಯ್.

Rev. Fr. Ivan Dsouza expressed his thoughts and thanked all the youth for their support in the Youth activities.

Rev. Fr. Kenneth Crasta expressed his thoughts and thanked all the youth for their support and gave a motivating speech.

Rev. Fr. Ivan Dsouza served as the Asst Director of ICYMMilagres Unit for the

last 2 years. He has been with and seen them growing into society today. As a token of gratitude and for his selfless service, members presented a small token of love to both of them and wished them well in their future ministry.

Report by,
Lanlyn Samuel Dsouza



ಪಿಜ್ಜಾ

ಶ್ರೀ ಹಿಲ್ಟಾ ರೋಡ್‌ನಲ್ಲಿ
ವಲಂಕರ್ ವಾಡೆ



ಪಿಜ್ಜಾ ಕರುಂಕ್ ಜಾಯ್ ಜಾಲ್ಯೊ ವಸ್ತು!

ಪಿಜ್ಜಾ base - ready ಜಾಯ್ ತರ್ ಸೂಪರ್ ಮಾರ್ಕೆಟಿಂಗ್ ಮೆಲ್ಯಾತ್.

ಪಿಜ್ಜಾ ಸಾಸ್

ಪಿಯಾವ್ - 1 round ಕಾಪ್ಸಿಕ್ ದವರ್

Capsicum - 1 round ಕಾಪ್ಸಿಕ್ ದವರ್

ತೊವೆಂ - 1 round ಕಾಪ್ಸಿಕ್ ದವರ್

Tomato - 1 round ಕಾಪ್ಸಿಕ್ ದವರ್

Slice cheese, Mozzarella Cheese, ಮೀಟ್, ಮಿರಿಂ.

Tomato Ketchup ಆನಿ sauce ದೋನಿ ಭರ್ಸುನ್ ದವರ್.

ತಯಾರ್ ಕರ್ಚಿ ರೀತ್:

ಎಕಾ Non stick ಕಾಯಿಂತ್ ಪಿಜ್ಜಾ ಬೇಜ್ ಫಾಲ್. ತಾಕಾ ವಯ್ಲಾನ್ ಸಗ್ಳಾನ್ ಪಿಜ್ಜಾ ಸಾಸ್ ಲಾಯ್. ಉಪ್ರಾಂತ್ ಕಾಪ್ಸಿಕ್ ದವರ್ಲಿ Capsicum ಪಾತ್ಯಾಯ್. ತಶೆಂಚ್ ತೊವೆಂ, ಟೊಮೆಟೊ, ಪಿಯಾವ್ round ದವರ್. ತಾಕಾ ವಯ್ಲಾನ್ ಮೀಟ್ ಆನಿ ಮಿರಿಂ ಶಿಂಪ್ಡಾಯ್. ತಾಚೆ ವಯ್ಲೆ Slice cheese ದವರ್ನ್ Mozzarella Cheese scrape ಕರ್ನ್ ಸಗ್ಳಾನ್ ಶಿಂಪ್ಡಾಯ್. ಅಪ್ರೇಕ್ ದೋನಿ ಭರ್ಸುನ್ ದವರ್ಲಿಂ sauce ಸಗ್ಳಾನ್ ಫಾಲ್. ಆತಾಂ Non stick ಕಾಯ್ಲೆ ಗ್ಯಾಸರ್ ಬಾರಿಕ್ ಉಜ್ವಾರ್ ದವರ್. ಪಂದಾ ಕರ್ಪೊಂಕ್ ಸೊಡಿನಾಕಾ. ವಯ್ಲಿ cheese ಬರಿ ಮೆಲ್ಟ್ ಜಾಲಿ ತರ್ ಪಿಜ್ಜಾ ತಯಾರ್.

Micro waveಂತ್ ದವರ್ಲಾಯ್ ತರ್ 4 ಮಿನುಟಾಂ ದವರ್ಲಾರ್ ಪುರೊ. ಪಿಜ್ಜಾ cutterಂತ್ ಕಟ್ ಕರ್. ದುಚಕ್ ಪಿಜ್ಜಾ ಭುರ್ಗ್ಯಾಂಕ್ ಬರಿ ಲಾಗ್ತಲಿ.





DIABETES: Are you eating sugar OR is sugar eating you?



“Who isn’t diabetic?” sounds like the right question.

India is the ‘diabetes capital of the World’ according to a study by the Indian Council of Medical Research (ICMR) with 101 million diabetics.

In simple terms, Diabetes Mellitus (commonly known as ‘high-sugar’/diabetes) is a chronic state of elevated glucose in the bloodstream due to various reasons.

HOW DO I KNOW IF I AM DIABETIC?

Always test for HbA1C (a measure of your blood sugar levels over the past three months). Your fasting blood sugar (FBS) and post-prandial blood sugar levels (PPBS) vary based on the food eaten. Make sure to speak to your doctor/hematologist and add this test to your routine tests.

IS DIABETES REVERSIBLE?

YES.

WHY SHOULD YOU CONTROL YOUR SUGAR LEVELS?

‘I am born to eat!’ is a familiar statement. To be specific, ‘...eat without regret’

✉ **Ms. Florida Almeida**
Infant Jesus Ward



As a diabetic, for how long do you plan on hiding and eating that one laddoo lying in solitude in the fridge?

How long do you want to live under someone’s sympathetic ‘tsk tsk, sorry you can’t eat the delicious, piping hot jalebi with some cold rabdi’?

At your current pace, how long will it take for you to move from tablets to insulin?

How long do you wish to keep pricking yourself with insulin?

Controlled chronic diabetes and uncontrolled diabetes can lead to visual impairments (retinopathy), nerve damage (neuropathy), kidney issues (nephropathy), delayed wound healing, frequent urinary tract infections (pruritus vulvae), poor gum-teeth health and the list is practically never-ending!

WHAT’S THE SOLUTION?

Here’s the bipartite solution:

ಹಾಕಪ್ ಉಡಲಿಯೊ ಫಾಕೆಲರ್ ಲೆಬರ್ ಅಡಿ ಪಯ್ ಪತ್ಯಾಲ್, ಬಂದೂಕೆರ್ ಸೆಡೆಲೊ ಗುಳೊ ಹೆಜರ್ ಅಡಿ ಪಯ್ ಪತ್ಯಾ ಪೂಣ್ ಭುಕೆಲ್ಯಾಕ್ ದಿಲ್ಯೊ ಬುಲೆ ಕುಡೊ ಸಿಗಾಚ್ಯಾ ಬಾಕ್ಯಾಕ್ ಪಾವ್ತಾ





Medication and Food, topped with self-love and consistency!

The cherry on top is a like-minded community and a personal guide, who will make you practice your routine and stay on track.

ABOUT ME!


Hi! My name is Florida Jenifer Almeida. I am a dietitian and a health-

wellness coach. I am based in Freedom Nutrition Centre, Milagres, Mangalore.

I have coached clients to reverse diabetes and lead a medicine-free life. I help them do so by personalising their food habits and lifestyles. If you want to connect with me over a call or meet me in person, you can call/ drop in a text at 8310818802.

Stay healthy! Stay happy!





The Importance of baby Teeth: Building a Strong Foundation for Lifelong Dental Health

Informative Corner



As parents, we cherish the moments when our little ones flash their adorable smiles, revealing a set of small, pearly white teeth—milk teeth, also known as primary teeth. There are 20 milk teeth in total. Many a times, these teeth are dismissed as temporary placeholders that will shed and be replaced by adult teeth regardless.

However, baby teeth play a crucial role in over all physical and psychological well being of the child as it contribute to face and speech development, chewing and nutrition etc.



If proper oral hygiene and good dietary habits are not practiced, the baby teeth will be at risk of getting teeth decay.

Dr Maji Jose
St Aloysius Ward



Young children fed with nursing bottles or use sweetened pacifier for hours together, may get severe form of tooth decay called **nursing bottle caries** which affect all front teeth in the upper jaw. When sugary liquids like milk, formula, fruit juices etc. come in contact with the child's teeth for a long time, bacteria in the mouth feed on these sugars and produce acids which attacks the teeth. If left untreated, nursing bottle caries can lead to pain, infection, difficulty in eating and speaking, poor oral and ove Moreover, decay in baby teeth

ಗ್ರೇಸ್ಸು ಸಂಗಿ ರಾಜ್, ಕಾಯ್ ರಾಜ್ ನಾಚ್, ಪೂಜ್ ಗರಿಬಾಂಬೆ ಪೂಜ್ ಕರ್, ಕಿತ್ತಾನ್ ವ್ಯಾಜ್, ಮಲ್ಲಾ ಮಜಿರ್ ಪೊರ್ ಬಾಂದ್ ದಿಂವ್ಜಿಕ್ ತಾಣಿ. ಗ್ರೇಸ್ಸು ಕಾರಾಂತ್ ಶೀದಾ ಸಿಮಿಸ್ತ್ರಿಕ್ ಯೆತಾತ್.



development and alignment of permanent teeth.



So, it is very important to take proper care of baby teeth from very young age. Here are some tips on how to care for baby teeth:

- 1. Brush Regularly:** Once your child's first tooth appears in the mouth, usually around six months of age, it's time to start brushing their teeth. Use a soft-bristled infant toothbrush and a small smear of fluoride toothpaste (about the size of a grain of rice) to clean their teeth twice a day. As they grow older and more teeth come in, you can increase the amount of toothpaste to a pea-sized amount.
- 2. Supervise Brushing:** Children need assistance and supervision with brushing until they are around 7-8 years old. Teach them proper brushing techniques, such as brushing all tooth surfaces and along the gumline, using gentle circular motions.



- 3. Limit Sugary Foods and Drinks:** Excessive sugar intake can contribute to tooth decay. Limit the consumption of sugary snacks, candies, and drinks, including fruit juices. Avoid allowing your child to fall asleep with a nursing bottle filled with milk or sugary drinks.



- 4. Schedule Regular Dental Check-ups:** It is recommended to take your child for their first dental visit around their first birthday or within six months of their first tooth eruption. Regular dental check-ups will help monitor the health of their milk teeth, identify any issues early on, and provide guidance on proper oral care.



ಸವನೈಕ್ಸ್ ದೋನರ್ ಕಾರಣಣು ಆನಾಚ್, ಪುಸ್ತು ಖೋಟ್ಯಾ ವ್ಯಕ್ತಿಚಿರ್ ಭವನೊ ದವಸ್ತು ಆನಿ ದುಸ್ತು, ಬರಾ ವ್ಯಕ್ತಿಚಿರ್ ದುಬಾಂವ್ಣು.

ಫಿಗರ್ಜೆಚಿಂ ಘಡಿತಾಂ / PARISH EVENTS

ದುಃಖಿ ಸಾಯ್ಬಿಣಿಚ್ಯಾ ಸೊಡಾಲಿಟಿಚಿಂ ಯಾತ್ರಿಕ್ ಪರ್ಯ್



ದುಃಖಿ ಸಾಯ್ಬಿಣಿಚ್ಯಾ ಸೊಡಾಲಿಟಿಚ್ಯಾ ಸಾಂದ್ಯಾಂನಿ ಎಪ್ಪಿಲಾಚ್ಯಾ 10 ತಾರಿಕೆ ಥಾವ್ನ್ ದೈವಿಕ್ ಕಾಕುಳ್ತೆಚಿಂ ನೊವೆನ್ ಚಲವ್ನ್ ವ್ಹಲೆಂ. ಎಪ್ಪಿಲ್ 16 ತಾರಿಕೆರ್ ಸಕಾಳಿಂಚ್ಯಾ 7 ವರಾಂಚ್ಯಾ ಮಿಸಾಚೆರ್ ದೈವಿಕ್ ಕಾಕುಳ್ತೆಚಿಂ ಫೆಸ್ತ್ ಆಚರಲೆಂ. ಬಾಪ್ ಐವನ್ ಡಿಸೋಜಾನ್ ಪವಿತ್ರ್ ಎವ್ಕರಿಸ್ತಾಚೆಂ ಬಲಿದಾನ್ ಭೆಟಂಯ್ಲಿಂ ಆನಿ ದೆವಾಚ್ಯಾ ಅಗಣಿತ್ ಕಾಕುಳ್ತೆಚೊ ಸಂದೇಶ್ ದಿಲೊ. ಆಮ್ಚ್ಯಾ ಸಾಂದ್ಯಾಂನಿ ಲಿರ್ತುಂಚಿ ಚಲವ್ನ್ ವ್ಹಲಿ. ಉಪ್ರಾಂತ್ ಆಮಿ 23 ಜಣಾಂ ಆಮ್ಚ್ಯಾ ಸೊಡಾಲಿಟಿನ್ ಮಾಂಡುನ್ ಹಾಡ್‌ಲ್ಲ್ಯಾ ಯಾತ್ರಿಕ್ ಪರ್ಯ್ಲಾಕ್ ತಯಾರ್ ಜಾಲ್ಯಾಂವ್. ಇಗರ್ಜೆಚ್ಯಾ ಹೊಲಾಂತ್ ಕಾಫಿ ಫಳಾರ್ ಜಾಲ್ಲ್ಯಾ ಉಪ್ರಾಂತ್, 8.30 ವರಾರ್ ಮಿಲಾರ್ ಇಗರ್ಜೆ ಥಾವ್ನ್ ಬಸ್ಸಾಚೆರ್ ಭಾಯ್ರ್ ಸರ್ಲಾಂವ್.

ಪಯ್ಲಿ ಭೆಟ್ ಮುಕ್ತಾ - ಪವಿತ್ರ್ ಅತ್ಮಾಕ್ ಸಮರ್ಪಿಲ್ಲ್ಯಾ ಇಗರ್ಜೆಕ್. ಥಂಯ್ ಥಾವ್ನ್ ಸಾಸ್ತಾನ್ ಪರ್ಯಾಂತ್, ತ್ಯಾ ವಾಟೆರ್ ಆಸ್‌ಲ್ಲ್ಯಾ 12 ಇಗರ್ಜೆಂಚಿ ಭೆಟ್ ಕೆಲಿ. ಹರ್ಯೆಕಾ ಫಿಗರ್ಜೆಂತ್ ಥೊಡೊ ವೇಳ್ ಮಾಗ್ಣ್ಯಾಂತ್ ಖರ್ಚಲೊ ಆನಿ ದೆವಾಚೆಂ ಆಶೀರ್ವಾದ್ ಮಾಗ್ಲೆಂ. ಸಾಂಜೆಚಿ ಕಾಫಿ-ಉಪಹಾರ್ ಘೆತ್ಲ್ಯಾ ಉಪ್ರಾಂತ್ ಪಾಟಿಂ ಯಿಂವ್ಚೆಂ ಪರ್ಯ್ ಮುಂದರ್ಲಿಂ. ಬಸ್ಸಾರ್ ಖೆಳ್-ಮನೋರಂಜನ್ ಮಾಂಡುನ್ ಹಾಡ್‌ಲೆಂ. ಅಧ್ಯಕ್ಷಿಣ್ ಪ್ರೆಸ್ಬಿಲ್ಯಾನ್ ಬಹುಮಾನಾಂ ವಾಂಟ್ಲೆಂ. ಬಸ್ಸಾರ್

ಆಮೊರಿ, ತೇರ್ಸ್, ಕಂತಾರಾಂ ಮ್ಹಣೊನ್ ಹಾಜರ್ ಆಸ್ಲೆಲ್ಲೆ ಸರ್ವ್ ಸಾಂದೆ, ಸಂತೊಸಾಚ್ಯಾ ಲ್ಹಾಂನಿ ಭರ್ನ್ 7.30 ವರಾರ್ ಪಾಟಿಂ ಮಿಲಾರ್ ಇಗರ್ಜೆಕ್ ಪಾವ್ಲಾಂವ್.

ಆಮಿ ಭೆಟ್ ದಿಲ್ಲೊ ಇಗರ್ಜೆ:

- 1 Holy Spirit Church, Mukka.
- 2 Immaculate Conception Church, Mulki.
- 3 Divine Call Retreat Centre, Mulki.
- 4 St. John The Evangelist Church, Pangala.
- 5 St. Francis Xavier Church, Udyavar.
- 6 Mother of Sorrows Church, Udupi.
- 7 Stella Maris Church, Kalmady.
- 8 Milagres Cathedral, Kallianpur.
- 9 Mount Rosary Church, Santhekatte.
- 10 Holy Family Church, Brahmavar.
- 11 St. Anthony Church, Sasthan.
- 12 Our Lady of Fatima Church, Perampalli.

✠ ಪ್ರೆಸ್ಬಿಲ್ಯಾ ಡಿಸಿಲ್ಯಾ
ಅಧ್ಯಕ್ಷಿಣ್

ಮೊತಿಯಾಂ ಸಾಲ್ಗಿಂ ಉತ್ತಾಂ

- * ಪಾಂಚ್ ಸಂಗಿಂ ಜಿವಿತಾಂತ್ ಪಾಟಿಂ ಮೆಳಾನಾಂತ್: 1. ಉಡಯಿಲ್ಲೊ ಫಾತರ್; 2. ಸಾಂಗ್‌ಲೆಂ ಉತಾರ್; 3. ಸಾಂಡ್‌ಲ್ಲೊ ವೇಳ್; 4. ಹೊಗ್ಗಾಯಿಲ್ಲಿ ಪಾತ್ಕೆಣಿ; 5. ಸಾಂಡ್‌ಲ್ಲೊ ಆವ್ಸಾಸ್.

ಹಾತಾಚೆ ರೊಬ್ ಆನಿ ತಳ್ಲೆಚ್ಚೆ ಹಣಬರಾಬ್ ಪಾತ್ಕೆವ್ಚ್ಯಾ ಕುಡ್ಚೆ ಜಿವಿತ್ ಜಿಯೊವ್ನ್ ಪ್ರಾಣ್, ಮುಂತಿಂಚಿ ಜಾಣ್ವಾಯ್ ಆನಿ ಆತ್ಮವಿಶ್ವಾಸಾಚೆರ್ ಭವನ್‌ನೊ ದವನಾಚಿ ಅಧ್ಯಾತ್ಮಿಕ್ ಜಿಣಿ ಸಾರ್ವ್ಲಾನ್ ಕಿತುಚ್ ಅನಾಭ್ಯಾಸ್ ನ್ಹಯ್.

MOTHER'S DAY CELEBRATION



L.S.S.L. Milagres unit celebrated Mother's Day on Sunday May 14th. We began our celebration with the Eucharist at 9.30 a.m by our parish priest Fr. Bonaventure Nazareth.

Our get-together at the parish hall started with the prayer rendered by Mrs. Elsie Rebello, welcome by our leader Mrs. Zita Farias, report by our secretary Carolyn Lobo, group song on mothers by our members, Bharatanatyam dance performance by Miss Ramona Pereira, Mother of mine sung by Mrs. Victoria Serrao.



Jokes by Mrs. Maria Lewis, spot games and houseie houseie conducted by our treasurer Mrs. Renny Correa helped by Geanette and June Pais.

Our chief guest was Mrs. Celestine D'silva who highlighted the role and qualities of mothers.

Our master of ceremonies was Mrs. Hilda Rodrigues. Vote of thanks was given by Mrs. Renee Lobo.

A sumptuous lunch was the part of the celebration. Programme was highly appreciated and enjoyed by all.

✍ Carolyn Lobo, Secretary L.S.S.L.

REPORT OF ST MARY'S WARD - APRIL 2023

Most of the members are actively participating in all ward activities.

For the Karnataka Assembly Election, our ward members actively participated in campaigning for our community leader.

On the occasion of retirement and transfer of Sr. Suguna from St Marys School,

Falnir our ward members felicitated her at the residence of Mrs Mabel & Mr Franky DSouza at concord Apartment, for her long and selfless service.

26 members from the ward along with our parish priest Fr. Bonaventure Nazareth and Fr. Merwin Noronha (SVD) visited

ಸ್ವಲ್ಪಾಂ ಶಿಬಿರಾಣಿ ಆಸ್ಪತ್ರೆ, ಮತ್ ಎಕಳಿತ್ ಆಸ್ಲೊಂದಿ; ಆಲ್‌ಇನ್‌ಸೈಡ್ ಹೆಜಾರಾಣಿ ಆಸ್ಪತ್ರೆ,
ಶಿವಹಿ ಎಕಳಿತ್ ಆಸ್ಲೊಂದಿ; ಸುಖ್-ದಾಖ್ ಕಿಶೊಯ್ ಆಸ್ಪತ್ರೆ, ಮುಖಮಳಾರ್ ಹಾಸ್ಲೊ ಆಸ್ಲೊಂದಿತ್.



Mother Theresa's Ashram, Falnir. Sr. Yesu Theresa, Superior of Ashram welcomed the gathering. Fr. Bonaventure conducted the prayer service and advised the gathering. Fr. Merwin also gave a talk and sang a song for the gathering.

Ward members involved with the inmates of the Ashram by playing "passing the ball" and encouraged them to sing songs.

Brian, Ancita, Aaron, Anson and Vion entertained the inmates by singing and dancing.

Our ward had arranged tea with snacks to the inmates. We donated grocery and food items to the Ashram.

✍ Cyril Moras
Gurkar

ಸಾಂ. ಪಾವ್ಲೋ ವಾಡ್ಯಾಚೆಂ ಪಿಕ್ನಿಕ್



ಸಾಂ. ಪಾವ್ಲೋ ವಾಡ್ಯಾಚ್ಯಾಂನಿ ಎಪ್ರಿಲಾಚ್ಯಾ 23 ತಾರಿಕೆರ್ ವಾಡ್ಯಾಚೆಂ ಪಿಕ್ನಿಕ್ ಆಸಾ ಕೆಲ್ಲೆಂ. ಸರ್ವಾಂ ಸಕಾಳಿಂ 7.00 ವರಾಲ್ ಮಾನೆಸ್ವಿಣ್ ಒಫಿಲಿಯಾ ಮೊರಾಸ್ ಆನಿ ಮಾನೆಸ್ವ್ ರೊಜಿನ್ ಮೊರಾಸ್ ಹಾಂಚ್ಯಾ ಘರಾ ಸಾಂಗಾತಾ ಮೆಳ್ಳಾಂವ್ ಆನಿ ಬ್ರಹ್ಮಾವರ್ 'ಕಿಂಗ್ಸ್ ಆಫ್ ಕಿಂಗ್ಸ್ ಪಾರ್ಕಾಕ್ ಪಿಕ್ನಿಕಾಕ್ ಗೆಲ್ಲಾಂವ್.

ಗುರ್ಕಾರ್ ಜೆಸಿಂತಾ ಫೆರ್ನಾಂಡಿಸಾನ್ ಮಲ್ಟಿ ಮಾಯೆಕ್ ಮಾನ್ ಕರ್ನ್ ಮಟ್ಟಿ ಮಾಗ್ಣ್ಯಾವಿಧಿ ಚಲವ್ನ್ ಫ್ಲೆಲಿ. ಬಸ್ಕಾರ್ ಸರ್ವಾಂನಿ ಕಂತಾರಾಂ. ಪದಾಂ ಗಾವ್ನ್ ತತೆಂಚ್ ಥೊಡ್ಯೊ ಹುಮಿಣ್ಯೊ ಆಸಾ ಕರ್ನ್ ಪಂಪ್ಲಿಂ ಆರಂಭ್ ಕೆಲೆಂ. ಥಂಯ್ಚುರ್ ಪಾವ್ಲಚ್ ಸರ್ವಾಂನಿ ಸಾಂಗಾತಾ ಕಾಫಿ ಫಳಾರ್ ಸೆವ್ಣೊ. ಸರ್ವಾಂಚ್ಯಾ

ಸಾಂಕೊ ಆನಿ ಫೋದ್ ದೊನಿಃ ಬಾಂದುಂಕ್ ಜಾಯ್ ಪತ್ಯೊ ಮೂಳಾ ಸಾಹೆತ್ಯೊ ಏಕಾಚ್ಯಾ ನಮುಸ್ಕಾತ್ಯೊ ಪೂಣಾ, ಸೊಂಕೊ ಗಾಂವಾಚ್ ಗಾಂವಾಚಿ ತಲಿ ವಸ್ತುಚ್ ಲಾಗಿಂ ಹಾಡ್ಚಿ ಎಕ್ವಿಟಿ ಕರುತಾ ತರಾಚಿ ಫೋದ್ ಪಾಂಟ್ ಕರುತಾ

ತೊಂಡಾರ್ ಸಂತೋಸ್ ಉಮಾಳ್ಕೊ, ಬೊಟಿರ್ ಬಸೊನ್ 'ಕಿಂಗ್ಸ್ ಆಫ್ ಕಿಂಗ್ಸ್ ಪಾರ್ಕರ್ ಗೆಲ್ಯಾಂವ್. ಮಾನ್ಸೆಸ್ತೀನ್ ಒಫಿಲಿಯಾ ಮೊರಾಸಾನ್, ಮೋಲಿ ಡಿಸೋಜ ಆನಿ ಮಾನ್ಸೆಸ್ತೀನ್ ಲೊನಾ ಪಿಂಟೊನ್ ಗೇವ್ಸ್ ಚಲವ್ನ್ ವ್ಹೆಲೆ. ಜಿಕ್ಲೆಲ್ಯಾಂಕ್ ಶ್ರೀಮಾನ್ ರೋಬಿನ್ ಮೊರಾಸಾನ್ ತಾಚ್ಯಾ ಸ್ವಂತ್ ಖುಶೆನ್ ಇನಾಮ್ ದೀವ್ನ್ ಅಭಿನಂದನ್ ಪಾಟಂಘಿ. ರೇನ್ ಡಾನ್ಸ್, ಭುರ್ಗ್ಯಾಂಕ್ ಬೋಟ್ ರೈಡ್, ಉದ್ಯಾಂತ್ ಗೇವ್ಸ್ ಆಸಾ ಕೆಲೆ. ದನ್ವರಾಂ ರುಚೆಕ್ ಸನ್ಮಾನಮಾಸಾಚೆ ಜಿವಾಣ್ ಆಸಾ ಕೆಲ್ಲೆಂ. ವಾಡ್ಯಾಗಾರಾಂನಿ ಖುಶಿನ್ ಹಾಡ್ಲೆಂ ಖಾಣ್ ಎಕಾಮೆಕಾ ವಾಂಟುನ್ ಫೆವ್ನ್ ಸಂತೋಸ್ ಪಾವ್ಲಾಂವ್.

ಶ್ರೀಮತಿ ಒಫಿಲಿಯಾ ಮೊರಾಸಾನ್ ಭೋವ್ ಆಪುರ್ಬಾಯಿನ್ ಪಿಕ್ಸಿಕಾಚಿ ಸಗ್ಳಿ ವ್ಯವಸ್ಥಾ ಕೆಲ್ಲಿ. ವಾಡ್ಯಾ ಪ್ರತಿನಿಧಿ ಹ್ಯೂಬರ್ಟ್ ಪಿಂಟೊ ಆನಿ ವಿರಿಯಾ

ಲೀಡರಾನ್ ಬರೊ ಸಹಕಾರ್ ದಿಲೊ. ಅಶೆಂ ಎಕ್ವಟಾನ್, ಮಾಯಾಮೊಗಾನ್ ಆನಿ ವ್ಹಡ್ ಸಂತೋಸಾನ್ ವಾಡ್ಯಾಗಾರಾಂನಿ ಸಾಂಗಾತಾ ಮೆಳೊನ್ ವೇಳ್ ಖರ್ಚಿಲೊ. ಸಾಂಜೆರ್ ಕಾಫಿ ಫಳಾರ್ ಸೇವ್ನ್ 6.00 ವರಾರ್ ಪಾಟಿಂ ಭಾಯ್ತ್ ಸರ್ಲಾಂವ್.

ತಶೆಂಚ್ ಜೂನ್ ಮಹಿನ್ಯಾಚ್ಯಾ ವಾಡ್ಯಾ ಜಮಾತೆ ವೆಳಾರ್ ವಾಡ್ಯಾಂತ್ Father's Day ಆನಿ Mother's Day ಆಚರಣ್ ಕರ್ನ್ ತಾಂಕಾಂ ಉಡಾಸಾಚಿ ಕಾಣೆಕ್ ದೀವ್ನ್ ಅಭಿನಂದನ್ ಪಾಟಯ್ಲಾಂ. ಜಮಾತೆ ವೆಳಾರ್ ಜಲ್ಮಾ ದಿವಸ್, ಕಾಜರಾಚೊ ದೀಸ್ ಆನಿ ಗೇವ್ಸ್ ಆಸಾ ಕರ್ನ್ ಜಿಕ್ಲೆಲ್ಯಾಂಕ್ ಇನಾಮ್ ದೀವ್ನ್ ಅಭಿನಂದನ್ ಪಾಟಯ್ಲಾಂ.

ಪ ಮೋಲಿ ಡಿಸೋಜ
S.C.C. Representative

ಫಾತಿಮಾ ವಾಡ್ಯಾಚಿ ವರದಿ



ಫಾತಿಮಾ ವಾಡ್ಯಾಗಾರಾಂನಿ ವಾಡ್ಯಾಚೆ ಪಾತ್ಸೊನ್ ಫಾತಿಮಾ ಸಾಯ್ಬಿಣಿಚೆಂ ಫೆಸ್ತ್ ಮೇಯಾಚ್ಯಾ 19 ತಾರಿಕೆರ್ ಆಚರಣ್ ಕೆಲೆಂ. 5.30 ವರಾರ್ ವಾಡ್ಯಾಗಾರಾಂನಿ ಸಾಂಗಾತಾ ಇಗರ್ಜೆಂತ್ ತೇರ್ಸ್ ಭೆಟಯ್ಲೊ. ಸಹಾಯಕ್ ವಿಗಾರ್ ಫಾ ರೊಬಿನಾನ್, ಮೀಸ್ ಭೆಟವ್ನ್, ಫಾತಿಮಾ ಮಾಯೆ ವಿಷ್ಯಾಂತ್ ವಿಸ್ತಾರ್ ಕರ್ನ್ ಶಿಕೊವ್ನ್ ದಿಲಿ. ಮಿಸಾವೆಳಾರ್ ವಾಡ್ಯಾಗಾರಾಂನಿ ಲಿತುರ್ಜಿ ಚಲೊವ್ನ್ ವೆಲೆಂ. ಮಿಸಾ ಉಪ್ರಾಂತ್ ಲೊಕಾಕ್ ಕೇಕ್ ಆನಿ ಜೂಸ್ ಪಾಂಟೊ. ವಾಡ್ಯಾಚ್ಯಾ ಫೆಸ್ತ್ ಬಾಬ್ಲಿನ್ ಫಾತಿಮಾ ವಾಡ್ಯಾಚೆಂ ಪಿಕ್ಸಿಕ್ ಮೇಯಾಚ್ಯಾ 20 ತಾರಿಕೆರ್



'Relax Water Park' ಹಾಂಗಾ ಆಯೋಜನ್ ಕೆಲ್ಲೆಂ. ವಾಡ್ಯಾಚೆಂ ಸುಮಾರ್ 19 ಜಣಾಂ ಹಾಜರ್ ಆಸ್ಲಿಂ. ಹೆಂ ಪಿಕ್ಸಿಕ್ ಆಯೋಜನ್ ಕೆಲ್ಲಾ ಹೆಲೆನ್ ಪಿಂಟೊ, ಕ್ಲೆರಿಸಾ ಆನಿ ಮರ್ಲಿನಾಕ್ ದೇವ್ ಬರೆಂ ಕರುಂ.

ಹ್ಯಾ ಪಿಕ್ಸಿಕಾ ಬರಾಬರ್ ವಾಡ್ಯಾಗಾರಾಂಕ್ ಸಾಂಗಾತಾ ಹಾಡ್ನ್ ಮೋಗ್ ಆನಿ ಎಕ್ವಿಟ್ ಬಾಂಧುನ್ ಹಾಡುಂಕ್ ಪ್ರಯತ್ನ್ ಕೆಲೆಂ. ಫಾತಿಮಾ ಮಾಂಯ್ ಆಮ್ಚಿ ಶಾರೊತಿಣ್ ಆಮ್ಕಾಂ ಸದಾಂಚ್ ರಾಕೊಂದಿ ಆನಿ ಸಾಂಬಾಳುಂದಿ ಮ್ಹಣ್ ಮಾಗ್ತಾಂವ್.

ಪ ಮರ್ಲಿನ್ ಡಿಸೋಜ

ಸಂತೋಸಾನ್ ಆಸ್ಲಲ್ಯಾ ಸಂಗಿಂ 'ನಗ್ಚಿ ಆಸಾ' ವ್ಹಳ್ಳಿ ಚಿಂತಾಪ್ ನಾಣೆಂ ಧ್ವಯ್.
ಆಸ್ಲಲ್ಯಾಚಿತ್ಲೆ ತ್ಹಳ್ಳಿ ತಾಂಚ್ಯಾ ಸಂತೋಸಾಚೆ ಕಾರಾಣ್ ವ್ಹಳ್ಳಿ ಆಮಿ ವಿಸ್ತೊಂಚಿ ಧ್ವಯ್.

ST ALOYSIUS WARD FEAST



The Annual feast of St Aloysius ward was celebrated on Sunday, 25 June 2023.

A good number of ward members took part in the Holy Eucharistic celebration. Rev. Fr. Clifford Sequeira SJ, Principal of St Aloysius PU College was the main celebrant. Parish Priest Rev. Fr. Bonaventure Nazareth, Rev. Fr. Vincent Pinto SJ, Rev. Fr. Royston Madtha SJ and Rev. Fr. Louis Dsouza SJ also joined the concelebration.

Soon after the mass, ward members along with the invites and guest gathered in the parish hall. The program began with a prayer song and lightening the lamp. Mrs. Jean Nazareth welcomed all. Mrs. Monthin Mendonsa, Gurkar, gave introduction of our ward. The Annual report was read by SCC Secretary Mrs. Sunitha Machado and the annual accounts of ward were presented by Mr. Rohan Pinto.

Many of our ward members were recognised and awarded for their achievements and services in the field of education, literature, sports and arts. A special felicitation was held for the previous ward representatives Mrs. Shanthi

Dias and Mr. Rohan Pinto for their selfless service to the ward. The Choir Master and the Sacristan were also presented with a memento as a token of love.

A short message was given by our Parish Priest Rev Fr Bonaventure Nazareth and Rev Fr Melwyn Lobo SJ. Fr Michael, Fr Robin, Fr Vishwas Misquith, Fr Antony Derick SJ, Vice President Mr. Sylvester Mascarenhas and Secretary Mrs. Jacintha Fernandes were also present during the program.

A cultural program was presented by the children and youth of our ward. Mr. Melwin Vas conducted spot games for all the age groups. Rev Fr Robin prayed over the meal. All enjoyed the delicious food. The afternoon session ended with a fun filled housie housie game and prize distribution.

Dr Amitha Lewis proposed vote of thanks. The Program was ably compered by Mrs. Sela and Mrs. Rashmi Pinto.

Sunitha Machado
St Aloysius Ward

ನಿತ್ಯಾಧರ್ ವಾಡ್ಯಾಚಿಂ ಫೆಸ್ತ್ ಆಚರಣ್



ನಿತ್ಯಾಧರ್ ವಾಡ್ಯಾಚಿಂ ಫೆಸ್ತಾಚಿಂ ಆಚರಣ್ ಜೂನ್ ಮಹಿನ್ಯಾಚ್ಯಾ 29 ತಾರಿಕೆರ್ ಚಲ್ಲೆಂ. ಮಿಲಾರ್ ಫಿರ್ಗಜೆಂತ್ 5.30 ವರಾರ್ ತೇರ್ಸಾಚಿಂ ಭಕ್ತಿಪಣ್ ಚಲಯ್ಲೆಂ. ಉಪ್ರಾಂತ್ 6.00 ವರಾರ್ ನಿತ್ಯಾಧರ್ ಮಾಯೆಚ್ಯಾ ಮಾನಾಕ್ ಮಿಸಾಚಿಂ ಬಲಿದಾನ್ ಮಾ ರೋಬಿನ್ ಸಾಂತುವಾಯಿರ್ ಹಾಣಿಂ ಭೆಟಯ್ಲೆಂ.

ಮಿಸಾ ಉಪ್ರಾಂತ್ ಫಿರ್ಗಜೆ ಸಾಲಾಂತ್ ವಾಡ್ಯಾಚಿಂ ಸಹಮಿಲನ್ ಚಲ್ಲೆಂ. ಹಾಜರ್ ಆಸ್ಲಲ್ಯಾ ಸಮೇಸ್ತಾಂಕ್ ವಾಡ್ಯಾಚೊ ಗುರ್ಕಾರ್ ಪಾವ್ಲ್ಯಾ ಸಲ್ಮಾನ್ವಾ ಹಾಣಿಂ ಸ್ವಾಗತ್ ಮಾಗ್ಲೆಂ. ವಾಡ್ಯಾ ಜಮಾತೆಚಿಂ ಮಹತ್ವ್ ಆನಿ ಸಾತ್ ಮೆಟಾಚೆ ವಿಧಾನಾ ವಿಶಿಂ ಮಿಲಾರ್ ಲ್ಹಾನ್ ಕ್ರಿಸ್ತಾಂವ್ ಸಮುದಾಯ್ ಹಾಚಿ ಸಂಚಾಲಕಿ ಐಡಾ ಸಿಕ್ವೇರಾ ಹಿಣೆಂ

ಮಾಹತ್ ದಿಲಿ. ವಾಡ್ಯಾಗಾರಾಂಕ್ ಉದ್ದೇಶುಸುನ್ ಫಿರ್ಗಜೆ ವಿಗಾರ್ ಬಾಪಾಂನಿ ಆನಿ ಸಹಾಯಿಕ್ ವಿಗಾರ್ ಬಾಪಾಂನಿ ಸಂದೇಶ್ ದಿಲೊ. ವಾಡ್ಯಾಚೆ ಪ್ರತಿನಿಧಿ ನೋರಿನ್ ಮಿರಾಂದಾ ಹಿಣೆಂ ಧನ್ಯವಾದ್ ಪಾಟಯ್ಲೆಂ ಆನಿ ಮೀನಾ ಫೆರಾವೊ ಹಿಣೆಂ ಕಾರ್ಯ ಚಲವ್ನ್ ವ್ಹೆಲೆಂ. ಹ್ಯಾ ಕಾರ್ಯಕ್ ಫಿರ್ಗಜೆ ಗೊವಿಕ್ ಮಂಡಳಿಚಿಂ ಉಪಾಧ್ಯಕ್ಷ್ ಸಿಲ್ವೆಸ್ತರ್ ಮಸ್ಕರೇವ್ತಸ್ ಹಾಜರ್ ಆಸ್ಲೆಂ. ಅಪೇರಿಕ್ ಆಮೊರಿ ಆನಿ ನಿತ್ಯಾಧರ್ ಮಾಯೆಚ್ಯಾ ಕಂತಾರಾ ದ್ವಾರಿಂ ಸಹಮಿಲನ್ ಸಂಘೆಂ.

ಜಮ್ಲೆಲ್ಯಾ ಸಮೇಸ್ತಾಂಕ್ ಫಳ್ವಾರ್ ಆನಿ ಪೀವನಾಚಿ ವ್ಯವಸ್ಥಾ ಆಸಾ ಕೆಲ್ಲಿ.

ಜೆಜುಚ್ಯಾ ಪವಿತ್ರ್ ಕಾಳ್ಜಾ ವಾಡ್ಯಾಚಿಂ ಫೆಸ್ತ್



ಜುಲಾಯಿಚ್ಯಾ 1 ತಾರಿಕೆರ್ ಜೆಜುಚ್ಯಾ ಪವಿತ್ರ್ ಕಾಳ್ಜಾ ವಾಡ್ಯಾಗಾರಾಂನಿ ವಾಡ್ಯಾ ಫೆಸ್ತಾ ವ್ಹಡಾ ಸಂಭವಾನ್

ಆಚರಿಸ್ಲೆಂ. ಸಾಂಜೆರ್ 5.00 ವರಾಂಚ್ಯಾ ಮಿಸಾಚಿಂ ಬಲಿದಾನ್ ಮುಖಾಂತ್ ದೆವಾನ್ ವಾಡ್ಯಾಚೆರ್

ಆಮಾಚ್ ಕುಮೇಣ್ ಕಲ್ಯಾಣ್ಕಿ ವಿನ್ಯೂಚಿ ತಾಣಿ ಕಾಳಿಜ್ ಆನಾ ತರ್ಕ್, ಆಮಾಚ್ ದುಸುರಿಯಾಂಕ್ ಭಗ್ಸುಂಚಿ ಕಾಳಿಜ್ ಕಿತ್ಯಾಕ್ ನಾ?



ವೊತ್‌ಲ್ಯಾ ಬೆಸಾಂವಾಂ ಖಾತಿರ್ ಆರ್ಗಾಂ ದಿಲಿ. ಸರ್ವ್ ವಾಡ್ಯಾಗಾರಾಂನಿ ಮಿಸಾಚ್ಯಾ ಬಲಿದಾನಾಂತ್ ಭಕ್ತಿಪಣಾನ್ ವಾಂಟೊ ಘೆತ್ಲೊ. ಮಿಸಾ ಉಪ್ರಾಂತ್ ಫೆಸ್ತಾಚೊ ಸಂಭ್ರಮ್ ಆಚರಣ್ ಕರುಂಕ್ ಫಿರ್ಗಜ್ ಸಾಲಾಂತ್ ಸಾಂಗಾತಾ ಮೆಳ್ವ್ಯಾಂವ್. ಹ್ಯಾ ಕಾರ್ಯಕ್ರಮ್ ಫಿರ್ಗಜ್ ವಿಗಾರ್, ಸಹಾಯಿಕ್ ವಿಗಾರ್, ಬಾ| ಉದಯ್ ಆನಿ ಬಾ| ಮೈಕೆಲ್ ಸಾಂತುಮಾಯಿರ್, ಫಿರ್ಗಜ್ ಗೊವಿಕ್ ಪರಿಷದೆಚೆ ಉಪಾಧ್ಯಕ್ ಆನಿ ಕಾರ್ಯದರ್ಶಿ ಹಾಜರ್ ಆಸೊನ್, ಆಮ್ಚೆ ಸಂತೊಸ್ ದೊಡ್ಡೊ ಕೆಲೊ.

ವೆದಿ ಕಾರ್ಯವೆಳಿಂ ಆಮ್ಚ್ಯಾ ವಾಡ್ಯಾಂತ್ಲ್ಯಾ ಭುರ್ಗ್ಯಾಂಕ್ ವಿವಿಧ್ ಕ್ಷೇತ್ರಾಂನಿ, ಸ್ಪರ್ಧ್ಯಾಂತ್ ವಿಜೇತ್ ಜಾಲ್ಲ್ಯಾ ಭುರ್ಗ್ಯಾಂಕ್, ತತೆಂಚ್ ವಿವಿಧ್ ಥರಾಂನಿ ಫಿರ್ಗಜೆಕ್ ಸೆವಾ ದಿತಲ್ಯಾಂಕ್ ಮಾನ್ ಕರ್ನ್ ಉಲ್ಲಾಸಿಲ್ಲೆಂ. ವಾಡ್ಯಾಗಾರಾಂ ಥಾವ್ನ್ ವಿವಿಧ್ ಮನೋರಂಜನ್ ತತೆಂಚ್ ಖೆಲ್ ಆಸಾ ಕೆಲ್ಲೆಂ. ಸರ್ವಾಂನಿ ಲ್ಹಾನಾಂ ತತೆಂ ವ್ಹಡಾಂನಿ ಹಾಂತುಂ ಸಂತೊಸಾನ್ ವಾಂಟೊ ಘೆತ್ಲೊ. ಸರ್ವಾಂ ಏಕ್ ಕುಟುಂಬ್ ಜಾವ್ನ್ ಸಂತೊಸಾನ್ ಫೆಸ್ತಾಂ ಜೆವಾಣ್ ಸೆವ್ನ್ ಫೆಸ್ತಾಚೊ ಸಂಭ್ರಮ್ ಚಡಯ್ಲೊ.

The administration of the Sacrament of Confirmation



Being aware of the need to strengthen the children with the gift of the Holy Spirit, the Sacrament of Confirmation was administered at Our Lady of Miracles Church, Mangalore on 28.05.2023.

Sr. Jeswina AC trained the children with Catechesis, practice and the days Liturgy. Bishop interacted with the children and highlighted the necessity of the Sacrament and role of the Holy Spirit in Christian life.

64 children were confirmed by Rt. Rev.



Dr. Peter Paul Saldanha, the Parish Clergy concelebrated the Eucharist. The children were gifted with the copy of the Bible. The Parents, God Parents and the Parishioners witnessed the occasion and felicitated the children. Mr. & Mrs. Arthur and Elfrieda

D'Souza being the God Parents of the children on the occasion, provided snacks and juice to the gathering.

✠ Sr. Jeswina AC
St. Mary's Convent,
Marjil

ಸುಬಾಬ್ ದಿವ್ ಸಾಂಗಾತಾ ಮೆಳ್ವ್ಯಾರ್ ಉಜ್ವಾಡ್ ಚೆಡ್ತಾ ತಲೊ,
ಬರ್ ಮುನಿಸ್ ಸಾಂಗಾತಾ ಮೆಳ್ವಿತ್ ಜಾಲ್ಯಾರ್, ಬರಿ ಸುಸ್ಕತಿ ನಿವರಣಾಣ್ ಜಾತಾ.



ಕ್ರಿಸ್ತಾಂವ್ ಶಿಕ್ಷಣಾಚೆಂ ಶೈಕ್ಷಣಿಕ್ ವರ್ಸಾಚೆಂ ಉಗ್ತಾವಣ್



ಕ್ರಿಸ್ತಾಂವ್ ಶಿಕ್ಷಣಾಚೆಂ ಶೈಕ್ಷಣಿಕ್ ವರ್ಸಾಚೆಂ ಉಗ್ತಾವಣ್ ಜೂನ್ 4 ತಾರೀಕ್ ಚಲವ್ನ್ ವ್ಹೆಲೆಂ. ಮಾ| ಬಾ| ಮಾಕ್ವೆಮ್ ರೋಜಾರಿಯೊ ಮುಖೆಲ್ ಸೈರೆ ಜಾವ್ನ್ ಹಾಜರ್ ಆಸ್ಲೆಂ. ಹಾಣೆಂ ಪವಿತ್ರ್ ಮಿಸಾಚ್ಯಾ ಬಲಿದಾನಾ ಸವೆಂ ದಿವೊ ಪೆಟವ್ನ್ ಕ್ರಿಸ್ತೀ ಶಿಕ್ಷಣಾಚೆಂ ವರಸ್ ಸಾಂಕೀತಿಕ ರಿತೆನ್ ಉಗ್ತಾವಣ್ ಕೆಲೆಂ.

ಭುರ್ಗ್ಯಾಂಕ್ ಪವಿತ್ರ್ ತ್ರಿಂದಾದಿಚಿ ಜಾಣ್ವಾಯ್ ದಿಲಿ ಆನಿ ಕ್ರಿಸ್ತಾಂವ್ ಶಿಕ್ಷಣಾಚೆಂ ಮಹತ್ವ್ ಆನಿ ಭುರ್ಗ್ಯಾಂನಿ ತಾಂಚ್ಯಾ ಜಿವಿತಾಂತ್ ಕಶೆಂ ಕಾರ್ಯಗತ್ ಕರಿಜಾಯ್ ಮ್ಹಣೊನ್ ತಾಣೆಂ ಕಳತ್ ಕೆಲೆಂ.

ತ್ಯಾ ದಿಸಾ ಸಕಾಳಿಂ 8.15 ಥಾವ್ನ್ 9.15 ಪರ್ಯಾಂತ್ ಮಿಲಾರ್ಚ್ಯಾ ಪಿಯು ಕೊಲೆಜಿಚ್ಯಾ ಹೊಲಾಂತ್ ವಿಗಾರ್ ಬಾಪ್ ಬೊನವೆಂಚರ್ ನಜೆತ್ ಅಧಿವೇಶನ್ ಚಲೊವ್ನ್ ವ್ಹೆಲೆಂ. Ms. Atiraನ್ ಭುರ್ಗ್ಯಾಂಕ್ ಸಾಬು ತಯಾರ್ ಕರ್ಚೆಂ ವಿಧಾನ್ ಕಳಯ್ಲೆಂ ಆನಿ ಕಶೆಂ ಹೊ ಹವ್ಯಾಸ್ ತಿಣೆಂ ಸುರ್ವತ್ ಕೆಲೊ ತಾಚೆಂ ಥಾವ್ನ್ ಜಾಲ್ಲ್ಯಾ ಬರ್ಯಾಪಣಾಂ ವಿಶಿಂ ಮಾಹೆತ್ ದಿಲಿ. ಸಾಂಗಾತಾ Siona, Chris, Geana ಮುಖಾರ್ ಯೇವ್ನ್ ತಾಂಚ್ಯಾ ತಾಲೆತಾಂ ವಿಶಿಂ ಭೊಗ್ಡಾಂ ವಾಂಟುನ್ ಘೆತ್ಲಿ.

ಹ್ಯಾ ವರ್ಸಾಂ ಮಹಿನ್ಯಾಚ್ಯಾ ಹರೈಕಾ ಪಯ್ಲ್ಯಾ ಆಯ್ತಾರಾ ಭುರ್ಗ್ಯಾಂಕ್ Skill based programme ಮಾಂಡುನ್ ಹಾಡ್ಲ್ಯಾತ್. ಭುರ್ಗ್ಯಾಂಚ್ಯಾ ಮಿಸಾಚೆಂ ಲಿಪುರ್ವಿ ಭುರ್ಗ್ಯಾಂಚ್ ಚಲೊವ್ನ್ ವ್ಹರ್ತಾತ್. ಭುರ್ಗ್ಯಾಂ ಆನಿ ಕೊಯರಾಂತ್ ಸಕ್ರಿಯೆ ಥರಾನ್ ಭಾಗ್ ಘೆತಾತ್.

ವಿಗಾರ್ ಬಾಪ್ ತ್ಯಾ ಹಫ್ತ್ಯಾಂತ್ ಜಲ್ಮಾ ದಿವಸ್ ಆಚರಣ್ ಕರ್ಚ್ಯಾ ಭುರ್ಗ್ಯಾಂಕ್ ಮುಖಾರ್ ಆಪವ್ನ್ ಶುಭಾಶಯ್ ಪಾಟಯ್ತಾತ್. ಹ್ಯಾ ವರ್ಸಾಂ 165 ಭುರ್ಗ್ಯಾಂ ದೊತೊರ್ನಿಕ್ ಯೆತಾತ್. 20 ಟೀಚರ್ ದೊತೊರ್ನ್ ಶಿಕವ್ಣ್ ತಾಂಚಿ ಸೆವಾ ದಿತಾತ್. Mrs. Cythia Martis ಆನಿ Mrs Hilda Dsouza ಸಂಯೋಜಕಿ ಜಾವ್ನ್ ವಾವ್ರ್ ದಿತಾತ್. ಭುರ್ಗ್ಯಾಂಕ್ ಮಿಸಾ ಉಪ್ರಾಂತ್ ಗೊಡ್ಡೆಂ ದಿಂವ್ಪಿ ಮಾಂಡಾವಳ್ ಕೆಲ್ಲ್ಯಾ.

ಮದರ್ ತೆರೇಚಾಚಿಂ ತತ್ವಾಂ

- ಸಂಸಾರಾಂತ್ ಕೊರೊಡಾಂನಿ ಜಲ್ಮತಾತ್... ತ್ಯಾ ಪಯ್ಲಿ ತುಂ ಕಿತ್ಯಾಕ್ ಜಲ್ಮಲೊಯ್? ತ್ಯಾ ಕೊರೊಡ್ ಲೊಕಾಂ ಥಾವ್ನ್ ಸಾಧ್ಯ್ ಜಾಯ್ತಾತ್ಲೆಂ ಕಿತೆಂ ತರೀ ಸಾಧನ್ ದೇವ್ ತುಜೆ ಥಾವ್ನ್ ಆಶೆತಾ ಜಾಂವ್ಪಿ ಪುರೊ.
- ದೇವಾಕ್ ಖುದ್ಧ್ ಜಾವ್ನ್ ಕಿತೆಂ ಪುಣೆ ದೀಜಾಯ್ ಮ್ಹಣ್ ಜಾಲೆಂ ತರ್, ಪಾತಾಂತ್ ಕಿತೆಂಚ್ ಕರುಂಕ್ ಸಕಾನಾತ್ಲ್ಯಾಂಕ್ ಸೊಧುನ್ ಕಾಡ್ನ್, ತುಜ್ಯಾ ಹಾತಾಂತ್ ಸಾಧ್ಯ್ ಜಾತಾ ತಿತ್ತೆಂ ದಿ. ಹೆಂ ದೇವಾಕ್ಚ್ ಶೀದಾ ಪಾವ್ತಾ ಶಿವಾಯ್ ಖಿಂಚಾಯ್ ಮಂದಿರಾಂತ್ಲ್ಯಾ ದುಡ್ಡಾ ಪೆಟುಲಾಕ್ ನ್ಹಯ್.

ಫಾಂ| ಲ್ಹಾನ್ ಆಸ್ಪ್ರಾಣೀ ಮನ್ ವ್ಹಾಣ್ಣಿ ಆಸೊಂದಿ. ಕಾಳಿಜ್ ಲ್ಹಾನ್ ಜಾಲ್ಯಾಣೀ ಪೋಗ್-ಮಾಂಯ್ಲಾನ್ ಪರ್ವತಾಪರಿಂ ಆಸೊಂದಿ. ಪುಯ್ಕಾಂತ್ ದುಬ್ಳಿಣಾಯ್ ಆಸ್ಪ್ರಾಣೀ ಗುಣಾಂನಿ ಗ್ರೇನಕ್ರಿಯಾ ಆಸೊಂದಿ.





With Best Compliment from

MIRACLES OF MILAGRES CREDIT SOUHARDHA CO-OP. LTD.,

CO-OPERATIVE SERVICE

Registered No. 4487 of 2019-20

BRANCH: "Crystal Arc" Ground Floor-1, Opp. Canara Bank, Balmatta Road, Hampanakatta, Mangaluru. Mob.: 886141333

SERVICE WITH AFFINITY AND SECURITY

6.5%
PA. 91 days to 180 days

10.5%
PA. 555 days

VALUE ADDED SERVICES



Online Balance Enquiry 24/7

e-stamping (Bond Paper)

RTGS/NEFT facility

e-Collection & SMS Service

Pan Card

Veshasvini Scheme

All Types of Loans Are Available

Business Loan (upto 10 Lakhs)	Salaried Loan (upto 5 Lakhs)
Gold Loan 80% on Jewels Valuation	Vehicle Loan 100% On Road Quotation
Over Draft Loan (upto 20 Lakhs)	Higher Education Loan
Housing & Mortgage Loan	House Renovation Loan

Get the
**BEST INTEREST
RATES**
On your Fixed Deposits

For General Member

10%

366 days



366 days

for senior citizens,
Physically challenged, Widows

PENSION PLAN

An ideal investment scheme to get
decent monthly income on your Investment

INVEST AMOUNT	MONTHLY INT
Rs. 1.40,000	Rs. 1,050
Rs. 2,80,000	Rs. 2,100
Rs. 4,20,000	Rs. 3,150
Rs. 6,90,000	Rs. 5,175
Rs. 13,60,000	Rs. 10,200

Applicable only for Senior Citizen's

Investment can be done in multiples to earn more interest

*Disseminated only for share member information.

RECURRING DEPOSIT

Get Rs. 5.23 Lac on Maturity by Investing
Rs. 6,900/-
Per Month

Any Query Contact

- +918861-861-444
- 08244-118-444
- 8867-026-444
- +918861-141-333



M.C.C. BANK LTD

Admin. Office : MCC Bank Bldg, Hampankatta, Mangalore 575 001

EDUCATION made **AFFORDABLE**
with our Loans...

**Domestic & Overseas
Higher Studies loans
at attractive interest
& easy terms**

Education LOANS

just at
8.75%



*Conditions apply

CONTACT YOUR NEAREST BRANCH

Hampankatta: 7090701102
0824-2424306, 2423454
Kankanady : 7090701127
0824-2437706, 2987706
Ashoknagar : 7090701126
0824-2458316, 2458716
Morgansgate : 7090701124
0824-2417756

Kulshekar : 7090701114
0824-2230585
Moodbidri : 7090701125
08258-237079
Shirva : 7090701117
0820-2554544
Bajpe : 7090701123
0824-2251998

Kinnigoli : 7090701119
0824-2295900
Surathkal : 7090701120
0824-2477510
Ullal : 7090701116
0824-2464300, 2463300
Udupi : 7090701111
0820-2529666, 2529566

Kundapur : 7090701118
08254-235200
Puttur : 7090701130
08251-231323
B.C.Road : 7090701109
08255-230789
Karkal : 7090701128
08258-235600

HO Ph : +91 70907 01105 | Toll free No : 1800 123 2966

Email: ho@mccbank.in | Web: www.mccbank.in